

အမိကမိက
AWIG-AWIG
၎းသက အသကူပိဟူခိ
DESA ADAT GALIUKIR



၎းသက ခိ၎းကကသကခိ
DESA KEBON PADANGAN,
ခိသပဟကူပိဟူခိ
KECAMATAN PUPUAN,
ကသုပဟကူကကခိ
KABUPATEN TABANAN
ပိမ၎းကမိ
WARSA 2019

កង្ខេបនៃកិច្ចការធម្មនុញ្ញសហគមន៍
BANTANG AWIG-AWIG DESA ADAT GALIUKIR

ឯកសារ	Kaca
មុខងារសិទ្ធិ.....	1
MURDA CITA	1
ប្រធានស្នងការ	1
PRATHAMAS SARGAH	3
ឧបនាយកស្នងការ	1
DWITIYAS SARGAH	5
នាយកស្នងការ	1
TRTIYAS SARGAH	6
ស្នងការ ២២២ ធម្មនុញ្ញ	1
SUKERTA TATA ADAT	6
បញ្ជី ១៣១ ហិរញ្ញវត្ថុ	1
Palet 1 Indik Krama	6
បញ្ជី ១៣១ ហិរញ្ញវត្ថុ ២២២ ធម្មនុញ្ញ	1
Palet 2 Indik Prajuru lan Kerta Desa	12
បញ្ជី ១៣១ ហិរញ្ញវត្ថុ ២២២	1
Palet 3 Indik Kulkul	17
បញ្ជី ១៣១ ហិរញ្ញវត្ថុ ២២២	1
Palet 4 Indik Paruman	18
បញ្ជី ១៣១ ហិរញ្ញវត្ថុ ២២២	1
Palet 5 Indik Druen Desa	22
បញ្ជី ១៣១ ហិរញ្ញវត្ថុ ២២២	1
Palet 6 Indik Panyanggran Banjar	24
ស្នងការ ២២២ ធម្មនុញ្ញ	1
SUKERTA TATA AGAMA	25
បញ្ជី ១៣១ ហិរញ្ញវត្ថុ ២២២	1
Palet 1 Indik Dewa Yadnya	25

បញ្ចប់ ១២១ ហិក្ខិតាបិយ យក្ក	122
Palet 2 Indik Resi Yadnya	33
បញ្ចប់ ១២២ ហិក្ខិតាបិយ យក្ក	123
Palet 3 Indik Pitra Yadnya	34
បញ្ចប់ ១២៣ ហិក្ខិតាបិយ យក្ក	124
Palet 4 Indik Manusa Yadnya	41
បញ្ចប់ ១២៤ ហិក្ខិតាបិយ យក្ក	125
Palet 5 Indik Buta Yadnya	42

បញ្ចប់ ១២៥ ហិក្ខិតាបិយ
PANCAMAS SARGAH

សូក្រតា តាតា ហិក្ខិតាបិយ	126
SUKERTA TATA PAWONGAN	45
បញ្ចប់ ១២៦ ហិក្ខិតាបិយ ហិក្ខិតាបិយ	127
Palet 1 Indik Pawiwahan	45
បញ្ចប់ ១២៧ ហិក្ខិតាបិយ ហិក្ខិតាបិយ	128
Palet 2 Indik Nyapihan	50
បញ្ចប់ ១២៨ ហិក្ខិតាបិយ ហិក្ខិតាបិយ	129
Palet 3 Indik Sentana	50
បញ្ចប់ ១២៩ ហិក្ខិតាបិយ ហិក្ខិតាបិយ	130
Palet 4 Indik Warisan	54

បញ្ចប់ ១៣០ ហិក្ខិតាបិយ
SASTHAS SARGAH

សូក្រតា តាតា ហិក្ខិតាបិយ	131
SUKERTA TATA PALEMAHAN	55
បញ្ចប់ ១៣១ ហិក្ខិតាបិយ ហិក្ខិតាបិយ	132
Palet 1 Indik Karang, Tegal, lan Carik	55
បញ្ចប់ ១៣២ ហិក្ខិតាបិយ ហិក្ខិតាបិយ	133
Palet 2 Indik Pepayonan	57
បញ្ចប់ ១៣៣ ហិក្ខិតាបិយ ហិក្ខិតាបិយ	134
Palet 3 Indik Wewangunan	59
បញ្ចប់ ១៣៤ ហិក្ខិតាបិយ ហិក្ខិតាបិយ	135
Palet 4 Indik Wewalungan	60
បញ្ចប់ ១៣៥ ហិក្ខិតាបិយ ហិក្ខិតាបិយ	136
Palet 5 Indik Baya	61

សប្តមស្សង់ក្រុង	វិចារកលគណៈបិណ្ឌ	១៤៣
SAPTAMAS SARGAH	WICARA LAN PAMIDANDA	63
	បញ្ចូល១៣១ ហិក្ខុវិចារក	១៤៣
	Palet 1 Indik Wicara	63
	បញ្ចូល១៣១ ហិក្ខុវិចារក	១៤៣
	Palet 2 Indik Pamidanda	64
ឧស្តមស្សង់ក្រុង	ក្បួនក្បួនហិក្ខុវិចារក	១៤៣
ASTAMAS SARGAH	NGUWAH-UWUHIN AWIG-AWIG	67
នាវមស្សង់ក្រុង	សាប្តា	១៤៣
NAWAMAS SARGAH	SAMAPTA	68
ក្របីហាតិ		
LEPIHAN		
១៣១ ហិក្ខុវិចារក		១៤៣
I. TETINASAN NYASA LAN SESANTI		72
១៣១ បិណ្ឌ បិណ្ឌក្រុង ឧស្តម		១៤៣
II. PETA WEWIDANGAN DESA ADAT		74
១៣១ ប្រជុំហាតិ បញ្ចូលក្រុង		១៤៣
III. PRAWARTAKA PANYURATAN AWIG-AWIG		75

ဗုဒ္ဓ သိဇ္ဇာ ၁၁

MURDA CITA

ក្រុងមិយ៉ាម៉ាតា ១៧

OM AWIGHNAM ASTU NAMO SIDDHAM

ស៊ីឡូ អាត្មា មីន បកស្រាយត្រឹមត្រូវ មតិ ក៏ ហេតុនេះ អាច អាច អាច

Sembah bakti miwah pangastawan titiang majeng ring paduka Bhatarā-Bhatari

សង្ឃកត្តិទ្រៀមសិល្បៈក្នុងការត្រួតត្រា ធម្មបទក្នុងប្រតិភាព ប្រាសាទបុរាណ

sesuunan titiang sami, riantukan wantah malarapan panghyangning kalih pasuecan Ida

និង ហ្វ្រី មីនី មក ហាង ឱ្យ ទិញ ទំនិញ ប្រើប្រាស់ ក្នុង ផ្ទះ របស់ គេ ។

Sang Hyang Widi Wasa asung kertawaranugraha nyresti jagat jangkep rauhing

សហពិការ សម័យ បដិភាគត្រីត្រីហ្វូរីបក្សនាគរាជ តំណាង វិញ្ញាបន ហ្វែរ បំបុរ

sadagingnya sami, mawinan wenten kauripan sekala niskala ring bhuwana agung miwah

វិញ្ញាបនបត្របរិច្ឆេទ ១១ ខែ កញ្ញា ឆ្នាំ ២០១២ ដោយ អគ្គនាយកដ្ឋានបច្ចេកទេស ក្រសួងបរិស្ថាន និង រ៉ែ

ring bhuwana alit. Manut dresta, desane kamanggehang dados pasayuban krama desa

កម្មវិធី ការបង្កើន បទប្បញ្ញត្តិ សម័យបន្ទូល កម្មវិធីការងារ ការបង្កើន បំណង

rauhing kulawarga pawongannya sami, mawastu raris desane kamanggehang pinaka

ហេតុអ្វីបានជាបាវក៏ម្នាក់ទៀត ឈប់ស្រែចង្អុល ដើរចូលទៅកាន់ផ្ទះ ហើយនិយាយថា បាវក៏ម្នាក់ទៀត ឈប់ស្រែចង្អុល ដើរចូលទៅកាន់ផ្ទះ ហើយនិយាយថា

pawakan bhuwana agung, pawongannya kamanggehang pinaka pawakan bhuwana alit.

១. ការបង្កើតប្រព័ន្ធគ្រប់គ្រងធនធាន (MIS) ដើម្បីកាត់បន្ថយការបាត់បង់ និងបង្កើនប្រសិទ្ធភាពការងារ។

Sotaning pawakan bhuwana agung, desane taler kamanggehang pinaka pawakan

[illegible]

bhawa murip, sane kacirenin antuk wentene pakilit Tri Hita Karana sane tan

ທາງຮາກສາມາດເກີດໄດ້ຈາກ :

dados pasahang, luire :

ហា បំប្លែងក្រឡាប្រាំបីប្រាំបី = ដំបូងគេបំប្លែងក្រឡាប្រាំបីប្រាំបី

ha. Parhyangan, inggih punika : sahanan parhyangan panyiwian desa, genah ngarcana
 អាបត្តិកា និហ្ស័បកម បិរាមា បិសាតា តិបប្បមា វត្តព្រាហ្មណ៍

bhawan Ida Sang Hyang Parama Wisesa, pinaka jiwa pramanan desane;

[illegible]

na. Pawongan, inggih punika : gebogan krama rauhing warga desa maka sami

ບາບສາສະໜີ ສາມ ບິດສາ ກາຍ ປຸກ ທາງ ຂອງ ກາ ບາບ ບິດສາ ກາຍ ປຸກ
pawakan Tri Kaya pinaka bayu pramanan desane, mawinan desane prasida
ບາບ ບາບ ປຸກ ທາງ ຂອງ ກາ

maolah prawreti;

ສາ ບາບ ບາບ ປຸກ ທາງ ຂອງ ກາ = ສາບາບ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ

ca. Palemahan, inggih punika : sahananing pakarangan, tegal, carik, miwah
ງາມ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ

setra sakekuuban desa adat, pinaka sthula sariran desane.

ບາບ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ

Adung patemoning bhuwana agung ring bhuwana alit, maka lapangan ngupadi
ກາ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ

santa jagadita, punika sinanggeh murdaning prayojana pangriptaning awig-awig iki,
ກິດ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ

rikala paseban mami krama Desa Adat Galiukir pinaka sepat siku-siku pamatut
ຍິດ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ

miwah pamutus, wastu kasidan prayojana mami kabeh, prasama angidep muah
ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ ບາບ ປຸກ ທາງ ຂອງ ກາ

amagchaken linging awig-awig kadi ring sor iki.

၁၉၁

ပုဗ္ဗဗဟိနာ

PRATHAMAS SARGAH

ဟာကုဗ္ဗဝိသကုဗ္ဗ

ARAN LAN WEWIDANGAN DESA

မဟာမိတ်

Paos I

၁၉၁ ဂုဏ် အသေဗျာဓိနိ ဗဟိနာ အသေဗျာဓိဟိနိ

(1) Desa adat puniki mawasta Desa Adat Galiukir.

၁၉၁ ဂိဏ် အသေဗျာဓိဟိနာ ဗဟိနာ ဂုဏ် အသေဗျာဓိဟိနာ

(2) Jebar kekuub wewidangannya mawates nyatur desa, inggih punika :

ဟာ မိမိ ဂုဏ်/အသေဗျာဓိ : မိမိ အသေဗျာဓိဟိနာ

ha. Sisi wetan/kangin : Sisi kauh Desa Adat Baletimbang;

က မိမိ အသေဗျာဓိ/အသေဗျာဓိ : မိမိ အသေဗျာဓိဟိနာ

na. Sisi kidul/kelod : Sisi kaja Alas Batu Celeng lan Pangkung
ဟာမိတ်

Asah,

မာ မိမိ အသေဗျာဓိ/အသေဗျာဓိ : မိမိ အသေဗျာဓိဟိနာ

ca. Sisi kulon/kauh : Sisi kangin Tukad Yeh Ha;

က မိမိ ဂုဏ်/အသေဗျာဓိ : မိမိ အသေဗျာဓိဟိနာ

ra. Sisi lor/kaja : Sisi kelod Desa Adat
အသေဗျာဓိဟိနာ

Kebonpadangan.

၁၉၁ ဂိဏ် အသေဗျာဓိဟိနာ ဂုဏ် အသေဗျာဓိဟိနာ

(3) Jebar kekuub wewidangan sane kawengku antuk wates-wates inucap ring ajeng.
ဂုဏ် အသေဗျာဓိဟိနာ

wenten 426 hektar.

၁၉၁ မာ အသေဗျာဓိဟိနာ ဂုဏ် အသေဗျာဓိဟိနာ

(4) Sane kamanggehang ngranjing dados kekuub wewidangan desa adat puniki,
အသေဗျာဓိဟိနာ

manut dresta, luire :

ဟာ ပုပ္ပလကရံ ပုပ္ပလကရံ မိမိ ဂုဏ် အသေဗျာဓိဟိနာ

ha. Pupulan karang pumahan sane sinanggeh palemahan desa adat;

គា ៗស្របត្រូវប្រកាស ៗបង្កើតឱ្យមានការគ្រប់គ្រង និងការងារ
na. Setra, lan tegal sane wenten ring kekuwub wewidangan desa adat puniki
សាច់ស្រាវជ្រាវ និងការងារ ៗបង្កើតឱ្យមានការគ្រប់គ្រង និងការងារ
sajabaning palemahan desa adat, manggech ngranjing dados tlajakan
ៗស្របត្រូវប្រកាស ៗបង្កើតឱ្យមានការគ្រប់គ្រង និងការងារ

Desa Adat Galiukir.

191 ៗស្របត្រូវប្រកាស និងបង្កើតឱ្យមានការគ្រប់គ្រង និងការងារ ៗបង្កើតឱ្យមានការគ្រប់គ្រង និងការងារ

(5) Desa adat puniki kepah dados 8 (kutus) banjar adat, luire :

ហា កាត្រូវបង្កើតឱ្យមានការគ្រប់គ្រង និងការងារ

ha. Banjar Adat Kayu Sugih;

គា កាត្រូវបង្កើតឱ្យមានការគ្រប់គ្រង និងការងារ

na. Banjar Adat Pusch;

សា កាត្រូវបង្កើតឱ្យមានការគ្រប់គ្រង និងការងារ

ca. Banjar Adat Tegeh;

រា កាត្រូវបង្កើតឱ្យមានការគ្រប់គ្រង និងការងារ

ra. Banjar Adat Tengah;

គា កាត្រូវបង្កើតឱ្យមានការគ្រប់គ្រង និងការងារ

ka. Banjar Adat Dalem;

ដា កាត្រូវបង្កើតឱ្យមានការគ្រប់គ្រង និងការងារ

da. Banjar Adat Dauh Pangkung;

ហា កាត្រូវបង្កើតឱ្យមានការគ្រប់គ្រង និងការងារ

ta. Banjar Adat Gedong;

សា កាត្រូវបង្កើតឱ្យមានការគ្រប់គ្រង និងការងារ

sa. Banjar Adat Dayang.

121 ឧបត្ថម្ភការណ៍ ៗបង្កើតឱ្យមានការគ្រប់គ្រង និងការងារ ៗបង្កើតឱ្យមានការគ្រប់គ្រង និងការងារ

(6) Awig-awig, pararem miwah sahanan pasuaran desa, manggech kajejerang ring
កាត្រូវបង្កើតឱ្យមានការគ្រប់គ្រង និងការងារ សាច់ស្រាវជ្រាវ និងការងារ ៗបង្កើតឱ្យមានការគ្រប់គ្រង និងការងារ
jebar kekuub wewidangan desa adat puniki sami, santukan sapunika banjar
ឧបត្ថម្ភការណ៍ ៗបង្កើតឱ្យមានការគ្រប់គ្រង និងការងារ ៗបង្កើតឱ្យមានការគ្រប់គ្រង និងការងារ

adat nenten kawenangang ngardi awig-awig malih.

ဒွိတိယသွင်ကဏ္ဍ
DWITIYAS SARGAH
ပဗိနာကျွန်းလင်္ကာဒီပနီ
PAMIKUKUH LAN PATITIS
ပာဟာမိ၊ ၁၅၁
Paos 2

၇၁၈၈ အသေဗျူဟာလိဟူ၍ ကဗျူဟာ ပဗိနာကျွန်းလိဟူ၍
Desa Adat Galiukir ngamanggehang pamikukuh, minakadi :
၁၅၁ ပဗျူဟာလိဟူ၍

- (1) Pancasila.
- ၁၅၁ ဂွဉ်ဂွဉ် ခေမံ၊ ၁၅၁၃၅၁
- (2) Undang-Undang Dasar 1945.
- ၁၅၁ ဗြိဟိတ ကာနာ၊ ပဗျူဟာလိဟူ၍
- (3) Tri Hita Karana, manut sadacara Agama Hindu.
- ၁၅၁ ပာဟာမိ၊ ၁၅၁၃၅၁
- (4) Hak Azasi Manusia (HAM).
- ၁၅၁ ပိဏ္ဍာပိဏ္ဍာ ကာလိ၊ ၁၅၁၃၅၁
- (5) Perda Provinsi Bali sane ngindikang Desa Adat.

ပာဟာမိ၊ ၁၅၁
Paos 3

လွှဲပဗိနာကျွန်းလိဟူ၍

Luir patitis Desa Adat Galiukir :

- ၁၅၁ ပဗိနာကျွန်းလိဟူ၍
- (1) Mikukuhin miwah ngrajegang Agama Hindu.
- ၁၅၁ ကိဏ္ဍိလိ ဟူ၍ ပဗျူဟာလိဟူ၍
- (2) Nginggilang tata prawretine agama.
- ၁၅၁ ကိဏ္ဍိလိ ကာလိဟူ၍
- (3) Ngrajegang kasukertan desa saha pawongannya sekala lan niskala.

ເລຂາ ງານ ອະນາທິ:

Dasar desa adat :

101 ສາມາດສູ່ ງານ ສາກ ສາມາດສູ່ ງານ ສາມາດສູ່ ງານ ສາມາດສູ່ ງານ

(1) Sahanan krama desa sane sampun marabian, patut ngawit pinaka krama desa

ngarep.

102 ສາມາດສູ່ ງານ ສາກ ສາມາດສູ່ ງານ ສາມາດສູ່ ງານ ສາມາດສູ່ ງານ

(2) Satunggil krama, manut karendahan kulawargannya, patut keni sinalih tunggil

ayah-ayah :

103 ສາມາດສູ່ ງານ ສາກ ສາມາດສູ່ ງານ ສາມາດສູ່ ງານ

ha. Ayahan ngarep;

104 ສາມາດສູ່ ງານ ສາກ ສາມາດສູ່ ງານ ສາມາດສູ່ ງານ

na. Ayahan balu.

105 ສາມາດສູ່ ງານ ສາກ ສາມາດສູ່ ງານ ສາມາດສູ່ ງານ

(3) Sesengker ngawit tedun ngayah :

106 ສາມາດສູ່ ງານ ສາກ ສາມາດສູ່ ງານ ສາມາດສູ່ ງານ ສາມາດສູ່ ງານ

ha. Marep ring krama desa sane mawit saking pawiwahan, panumaya tedun

ngayah awarsa saking puput makala-kalaan;

107 ສາມາດສູ່ ງານ ສາກ ສາມາດສູ່ ງານ ສາມາດສູ່ ງານ ສາມາດສູ່ ງານ

na. Marep ring krama desa sane mawit saking ngarangin sane sareng makrama

desa, kasulurang manut pararem.

108 ສາມາດສູ່ ງານ ສາກ ສາມາດສູ່ ງານ ສາມາດສູ່ ງານ ສາມາດສູ່ ງານ

(4) Krama desa sane wenang nyada yan sampun kapastika, luire :

109 ສາມາດສູ່ ງານ ສາກ ສາມາດສູ່ ງານ ສາມາດສູ່ ງານ

ha. Sungkan tahunan;

110 ສາມາດສູ່ ງານ ສາກ ສາມາດສູ່ ງານ ສາມາດສູ່ ງານ ສາມາດສູ່ ງານ

na. Yan sampun madrue pangentos utawi panyeledii;

ត្រីយសរ្យា
TRIYAS SARGAH
សូក្រតា តាតា ធានា
SUKERTA TATA ADAT

បញ្ចក្រ ១៣១

Palet 1

ហិក្រិក្រា

Indik Krama

បុរាណសិលា

Paos 4

- ១៣១ សហគតិសិក្រិក្រាបុរាណសិលាបុរាណសិលាបុរាណសិលា
(1) Sahananing sang jenek mapumahan ring wewengkon wewidangan Desa Adat
ករិយាសិក្រិក្រាបុរាណសិលា
Galiukir, sinanggeh warga desa.
១៣២ បុរាណសិលាបុរាណសិលាបុរាណសិលាបុរាណសិលា
(2) Warga desa inucap ring ajeng, linggihnyane wenten 3 (tigang) soroh :
ហិក្រិក្រាបុរាណសិលាបុរាណសិលាបុរាណសិលា
ha. Warga desa agama Hindu sane mipil tur sareng nyungkemin Kahyangan
បុរាណសិលាបុរាណសិលាបុរាណសិលា
Desa Adat Galiukir, sinanggeh Krama Desa Adat Galiukir;
គា បុរាណសិលាបុរាណសិលាបុរាណសិលាបុរាណសិលា
na. Warga desa agama Hindu sane wantah nyarengin ring pawongan
បុរាណសិលាបុរាណសិលាបុរាណសិលាបុរាណសិលា
miwah palemahan kewanten, sinanggeh Krama Tamiu, sane kasulurang
បុរាណសិលាបុរាណសិលាបុរាណសិលា
manut pararem;
សា បុរាណសិលាបុរាណសិលាបុរាណសិលាបុរាណសិលា
ca. Warga desa satios krama agama Hindu sane wantah nyarengin ring
បុរាណសិលាបុរាណសិលាបុរាណសិលាបុរាណសិលា
pawongan miwah palemahan kewanten, sinanggeh Tamiu, sane kasulurang
បុរាណសិលាបុរាណសិលាបុរាណសិលា
manut pararem.

- 181 ມີ ບຸລຸກຊາສູນ ມາດາມ ທາດາວາລີ ບຸລຸກຊາສູນ ມີ ບຸລຸກຊາສູນ ມີ ບຸລຸກຊາສູນ
- (2) Sang wusan dados krama desa tan polih pah-pahan druen desa, miwah tan polih
ບາລຸກຊາສູນ ມີ ບຸລຸກຊາສູນ ມີ ບຸລຸກຊາສູນ ມີ ບຸລຸກຊາສູນ
pasayuban malih sajeroning ala ayu.
- 182 ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ
- (3) Tata titine nitenin wusan dados krama desa inucap ring ajeng, kasulurang manut
ບາດາວາລີ ທາດາວາລີ
pararem.

ບາດາວາລີ ທາດາວາລີ

Paos 7

ສາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ

Sahanan krama desa, patut keni tetegenan utawi ayah-ayah, luire :

183 ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ

- (1) Ayahan ngarep, mapiteges paturunan, peson-peson miwah ayahan
ຍາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ
mamungkul saking krama ngarep.

184 ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ

- (2) Ayahan balu, luire :

ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ

ha. Balu remban, sane pianaknyane kantun alit-alit, punika keni
ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ
ayahan balu remban, sane kasulurang manut pararem;

ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ

na. Balu nglintik, keni ayahan balu manut balunnya, yan lanang keni
ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ
ayahan lanang, yan istri keni ayahan istri.

185 ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ

- (3) Ritatkala ngardi wewangunan marep ring kabuatan desa adat, kramane sajaba
ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ ທາດາວາລີ
keni ayahan manut kecape ring ajeng, taler keni paturunan sakadi ring sor :

- ဟ၊ ပဗျာကကျာပ ဝိဇာက ဗန္ဓုဗာကပုဗ္ဗါ၊
 ha. Paturunan sama wibaga manut pararem;
 က၊ သာကပ္ပုဗ္ဗါဗန္ဓုဗာကပုဗ္ဗါ သာကပ္ပုဗ္ဗါ၊
 na. Dana punia, manut kalascaryan sang madana punia.
- ၁၃၊ ကြာမာဒေသ၊ ကာသောသမိ =
 (4) Krama desa, kadadosang :
 ဟ၊ မပ္ပုဗ္ဗိဗ္ဗိမိ ဗန္ဓုဗာကပုဗ္ဗါ/ပဗျာ =
 ha. Mapuangkid utawi tan tedun ngayah/parum :
 ၁၈၊ ဝိဇာက ပပဗျာကကျာ/ကကဗာကကျာ/ကကျာ/ကကျာ/ကကျာ/ကကျာ
 1). Rikala mapawangunan, ngaraabin, nangun panca yadnya, nandur,
 ကာဗျာသကျာ/မိဗ္ဗိ ၇သပမ၊
 kaluasan, masengker dewasa;
 ၁၉၊ ကိဏိသဗျာသကျာ/ကကျာ ဝိဇာကပ၊
 2). Keni dedauhan saking guru wisesa;
 ၁၉၊ ကာဗျာသကျာ/မိဗ္ဗိ ၇သပမ = မပ္ပုဗ္ဗိဗ္ဗိမိ ဗန္ဓုဗာကပုဗ္ဗါ/မိဗ္ဗိ ၇သပမ၊
 3). Kapialang, luire : sungkan, matepetin, kalayusekaran,
 ကာဗျာသကျာ/မိဗ္ဗိ ၇သပမ၊
 lan sakancan punika.
 က၊ သာကပ္ပုဗ္ဗါသကျာ/မိဗ္ဗိ ၇သပမ၊ သာကပ္ပုဗ္ဗါသကျာ/မိဗ္ဗိ ၇သပမ၊
 na. Dados ngwakilang ring jadma tiosan, sane sampun menek daa/truna
 သာကပ္ပုဗ္ဗါသကျာ/မိဗ္ဗိ ၇သပမ၊ သာကပ္ပုဗ္ဗါသကျာ/မိဗ္ဗိ ၇သပမ၊
 sakirang-kirang ipun sampun mayusa 17 (pitulas) warsa;
 သ၊ သာကပ္ပုဗ္ဗါသကျာ/မိဗ္ဗိ ၇သပမ၊ သာကပ္ပုဗ္ဗါသကျာ/မိဗ္ဗိ ၇သပမ၊
 ca. Dados ngampel utawi numbas ayahan, prade :
 ၁၈၊ သာကပ္ပုဗ္ဗါသကျာ/မိဗ္ဗိ ၇သပမ၊ သာကပ္ပုဗ္ဗါသကျာ/မိဗ္ဗိ ၇သပမ၊
 1). Dados pegawai negeri, Polri, TNI utawi pegawai
 ပိဗျာသကျာ/မိဗ္ဗိ ၇သပမ၊
 perusahaan swasta;
 ၁၉၊ သာကပ္ပုဗ္ဗါသကျာ/မိဗ္ဗိ ၇သပမ၊ သာကပ္ပုဗ္ဗါသကျာ/မိဗ္ဗိ ၇သပမ၊
 2). Magenah ring desa seosan utawi dura desa malantaran ngrereh
 ပဗျာသကျာ/မိဗ္ဗိ ၇သပမ၊
 pangupajiwa;

២៣) ហតិ ហសីបារាចរវិន្យាសន្និហតិ សាមុទ្រភូមិ ធម្មតោ

3). Ageng alit pangampel inucap ring ajeng, kasulurang manut unyay

pararem.

[illegible]

ra. Dados nyeledii utawi nyuksukin krama ngarep, yan sampun mayusa

រក្សាបិទ្វេសាស្ត្រ ប្រែសម្រួល ឯកសារប្រកាស

17 (pitulas) warsa utawi sampun marabian.

မၤဟံးသိၤ၊

Paos 8

ကပတိတရားရပ်ကွက်

Kapatutan krama tamiu lan tamiu:

១៣) គ្រូបង្រៀនបង្កើនបទពិសោធន៍ក្នុងការប្រើប្រាស់បច្ចេកវិទ្យាសាស្ត្រ/ការងារសាងសង់បង្កើន

(1) Krama tamiu lan tamiu, patut madana punia ring desa/banjar adat, manut kawajiban.

kalascaryan

២១ គ្រូបង្ហាញ លក្ខណៈ បញ្ហា ទៅដល់ បុគ្គលិក បង្កើន ប្រសិទ្ធភាព ការងារ

(2) Krama tamiu lan tamiu, patut polih pasayuban marupa pamitulung rikenjekan
 ភាពទំនុកចិត្តគ្នា

katiben pancabaya.

မဟာဓာတ်ပါ

Paos 9

ပဟောကန္တိဗဒ္ဓံ ဗဟုပုဂ္ဂေါ

Paturunan miwah leluputan :

១៣១ បញ្ជាក់ទិន្នន័យប្រតិបត្តិការសាងសង់ក្នុងតំបន់កសិកម្ម/កសិកម្ម

(1) Paturunan miwah peson-peson sajeroning ngulati kasukertan desa/banjar
 ឧបាទ្បិសានបិទ្បីតិវិគ្គយ ៗ មាត្រ / ពាក្យឧបាទ្បិសាន ॥

adat, kapitegenang ring krama desa/banjar adat.

១២១ ។ កាត/កាត្រាខេត្តព្រះវិហារ មិន មកបង្កបង្កើនប្រជាជន ឬបង្កើនប្រជាជន

(2) Desa/banjar adat, wenang maweh leluputan ayahan miwah peson-peson

- ၁၅၁ ကဏ္ဍာ၌ ဂန္ထဝင်္ဂဗျူဟာ ကဏ္ဍာ၌ ဂန္ထဝင်္ဂဗျူဟာ ဂန္ထဝင်္ဂဗျူဟာ
(2) Banjar kenter antuk prajuru banjar, kamanggala antuk Kelihan Banjar utawi
နိမိတ်ဗျူဟာ

Kelihan Adat

- ၁၅၂ ပြက္ခဒါန်/ကဏ္ဍာ၌ ဂန္ထဝင်္ဂဗျူဟာ =

- (3) Prajuru desa/banjar, patut :

ဟ၊ ဗဟိဇ္ဇာနိဗ္ဗာန်ဗျူဟာ

ha. Mawit saking krama ngarep;

က၊ ကာသိကဗျူဟာ မဟာဗျူဟာ မဟာဗျူဟာ မဟာဗျူဟာ

na. Kadegang prajuru malarapan antuk paras paros jeroning paruman krama
ဂန္ထဝင်္ဂဗျူဟာ/ကဏ္ဍာ၌ ဂန္ထဝင်္ဂဗျူဟာ ၅ နှစ် ၅ လ ၅ ရက် ၅ နာရီ ၅ မိနစ်

desa/banjar adat, nyabran 5 warsa, sajawaning wenten

မဟာဗျူဟာ မဟာဗျူဟာ မဟာဗျူဟာ မဟာဗျူဟာ မဟာဗျူဟာ

pariindikan tios tur sang sampun puputing panumaya kengin kapilih malih;

ဆ၊ မဟာဗျူဟာ မဟာဗျူဟာ မဟာဗျူဟာ မဟာဗျူဟာ မဟာဗျူဟာ

ca. Maduluran atur piuning ring Pura Kahyangan Tiga/Palinggih Bale Banjar.

မဟာဗျူဟာ

Paos 11

- ၁၅၃ ကဏ္ဍာ၌ ဂန္ထဝင်္ဂဗျူဟာ ကဏ္ဍာ၌ ဂန္ထဝင်္ဂဗျူဟာ =

- (1) Bendesa Adat, karombo olih :

ဟ၊ ပဏ္ဍိတဗျူဟာ မဟာဗျူဟာ မဟာဗျူဟာ

ha. Patajuh, pinaka wakil Bendesa Adat;

က၊ မဟာဗျူဟာ မဟာဗျူဟာ မဟာဗျူဟာ

na. Panyarikan, pinaka juru surat;

ဆ၊ မဟာဗျူဟာ မဟာဗျူဟာ မဟာဗျူဟာ

ca. Patengen, pinaka pangemong druen desa;

က၊ ကာသိကဗျူဟာ မဟာဗျူဟာ မဟာဗျူဟာ

ra. Kasinoman, pinaka juru gumencang (juru arah).

- ၁၅၄ မဟာဗျူဟာ မဟာဗျူဟာ မဟာဗျူဟာ မဟာဗျူဟာ မဟာဗျူဟာ

- (2) Sajeroning ngenterang kasukertan ka niskala, Bendesa Adat, patut misinggihang

ပမက္ခ ကဟျကုက္က။

pamangku kahyangan desa.

- ၁၃၁ (3) ကြမာၤဒေၤတဲၤ ဂဒဲၤဂဲၤ ကြမာၤဒေၤတဲၤ ဂဒဲၤဂဲၤ ပုပ္ပတိၤ ပမက္ခ ကဟျကုက္က။
Krama desa taler ngadegang Kerta Desa, mawit saking prajuru sane sampun
ပုပ္ပတိၤ ပမက္ခ ကဟျကုက္က။ ပမက္ခ ကဟျကုက္က။
puputing panumaya, sang wikan ring adat miwah agama miwah sane lianan,
မက္ခ ကဟျကုက္က။ ပမက္ခ ကဟျကုက္က။

sane kasulurang manut pararem.

- ၁၃၁ (4) ကြမာၤဒေၤတဲၤ ဂဒဲၤဂဲၤ ကြမာၤဒေၤတဲၤ ဂဒဲၤဂဲၤ မက္ခ ကဟျကုက္က။
Krama desa taler ngadegang tetelik desa sane kasinanggeh Pacalang Desa, sane
မက္ခ ကဟျကုက္က။ ပမက္ခ ကဟျကုက္က။
kasulurang manut pararem.

ပမက္ခ ကဟျကုက္က။

Paos 12

၁၃၁ ပုပ္ပတိၤ ပမက္ခ ကဟျကုက္က။

- (1) Swadarmaning Bendesa Adat, luire :

ဟ။ ကြမာၤဒေၤတဲၤ ဂဒဲၤဂဲၤ ပမက္ခ ကဟျကုက္က။

ha. Ngenterang paruman-paruman desa adat;

က။ ကြမာၤဒေၤတဲၤ ဂဒဲၤဂဲၤ ပမက္ခ ကဟျကုက္က။

na. Ngenterang panglaksanaan sadaging awig-awig miwah pamutus-pamutus
ကြမာၤဒေၤတဲၤ ဂဒဲၤဂဲၤ မက္ခ ကဟျကုက္က။

krama desa, sane sinanggeh pararem;

မ။ ကြမာၤဒေၤတဲၤ ဂဒဲၤဂဲၤ ပမက္ခ ကဟျကုက္က။

ca. Ngraksa miwah nudonang tata-titine migunayang sarajabrana druen desa;

က။ ကြမာၤဒေၤတဲၤ ဂဒဲၤဂဲၤ ပမက္ခ ကဟျကုက္က။

ra. Nuntun saha ngenterang krama desa rauhing warga desa sami, ngupadi
ကြမာၤဒေၤတဲၤ ဂဒဲၤဂဲၤ မက္ခ ကဟျကုက္က။

kasukertan sekala lan niskala;

က။ ကြမာၤဒေၤတဲၤ ဂဒဲၤဂဲၤ ပမက္ခ ကဟျကုက္က။

ka. Nuntun saha nyaksi upacara sangaskaraning kauripan sane mabuat,

ຍິນກາດີ ສາກ ຫຼີກີ່ ສູນ ບຸກລະດັດ

minakadi sane nglekitang sulur pakulawangan;

໓໑ ຫຼີກີ່ ສາກ ຫຼີກີ່ ສູນ ບຸກລະດັດ

da. Nuntun saha ngenterang warga desa, nginggilang Agama Hindu,

ກາຍະສຸກ ຫຼີກີ່ ສາກ ຫຼີກີ່ ສູນ ບຸກລະດັດ ຫຼີກີ່ ສາກ ຫຼີກີ່ ສູນ ບຸກລະດັດ

kasucian kahyangan, kasucian palemahan, kasucian pawongan, miwah

ອາທິດ ຫຼີກີ່ ສາກ ຫຼີກີ່ ສູນ ບຸກລະດັດ

tata-titine migunayang setra;

໓໒ ຫຼີກີ່ ສາກ ຫຼີກີ່ ສູນ ບຸກລະດັດ ຫຼີກີ່ ສາກ ຫຼີກີ່ ສູນ ບຸກລະດັດ

ta. Maosin miwah niwakang pamutus marep ring wicaran warga desa;

໓໓ ຫຼີກີ່ ສາກ ຫຼີກີ່ ສູນ ບຸກລະດັດ ຫຼີກີ່ ສາກ ຫຼີກີ່ ສູນ ບຸກລະດັດ

sa. Ngwakilin desa adat, matemuang bebaos ring sapa sira ugi, manut

ກາຍະສຸກ

kabuatan;

໓໔ ຫຼີກີ່ ສາກ ຫຼີກີ່ ສູນ ບຸກລະດັດ ຫຼີກີ່ ສາກ ຫຼີກີ່ ສູນ ບຸກລະດັດ

wa. Lan sane seosan sane wenten pakilitnya ring desa adat.

໓໕ ຫຼີກີ່ ສາກ ຫຼີກີ່ ສູນ ບຸກລະດັດ ຫຼີກີ່ ສາກ ຫຼີກີ່ ສູນ ບຸກລະດັດ

(2) Tata-titine nglaksanayang swadarma inucap ring ajeng, tan maren patut satinut

ກິດຈະກຳ ຫຼີກີ່ ສາກ ຫຼີກີ່ ສູນ ບຸກລະດັດ ຫຼີກີ່ ສາກ ຫຼີກີ່ ສູນ ບຸກລະດັດ

ring daging awig-awig, pararem, dresta miwah pamutus paruman krama desa

ກາຍະສຸກ

adat.

໓໖ ຫຼີກີ່ ສາກ ຫຼີກີ່ ສູນ ບຸກລະດັດ ຫຼີກີ່ ສາກ ຫຼີກີ່ ສູນ ບຸກລະດັດ

(3) Panglaksanane ring ajeng patut kasiarang ring desa/banjar adat, kapungkur

ກິດຈະກຳ

ipun.

໓໗ ຫຼີກີ່ ສາກ ຫຼີກີ່ ສູນ ບຸກລະດັດ ຫຼີກີ່ ສາກ ຫຼີກີ່ ສູນ ບຸກລະດັດ

(4) Sumakuta utawi sumanggup natak pamutus paruman krama desa adat, ngeninin

ກິດຈະກຳ ຫຼີກີ່ ສາກ ຫຼີກີ່ ສູນ ບຸກລະດັດ

swadarman soang-soang prajuru.

ပုဂံမဟာမိတ်

Paos 13

ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်
Patias utawi olih-olihan prajuru desa adat, kasulurang jeroning pararem.

ပုဂံမဟာမိတ်

Paos 14

၁၃၁ ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်
(1) Prajuru desa adat, kadegang madasar paras paros nyabran 5 warsa, ngawit saking
ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်
padewasane kadegang prajuru desa adat.

၁၃၂ ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်
(2) Prajuru desa adat sane swadarmannya sampun puputing sengker, kengin
ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်
kapilih malih.

၁၃၃ ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်
(3) Pariindikane ngadegang prajuru desa adat sakaluire, kapastikayang
ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်
malarapan paruman krama desa adat tur kingkupin antuk krama.

၁၃၄ ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်
(4) Wusan dados prajuru desa adat, sangkaning :
ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်

ha. Seda/lina;

ka. ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်

na. Pinunas ngraga malantaran jalaran sane pastika;

sa. ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်

ca. Swadarmannya sampun puputing sengker;

ka. ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်

ra. Kawusanang olih krama desa duaning iwang pamargi, menawi nilar
ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ် ပုဂံမဟာမိတ်

sesana;

၁၈၁ ဆွေမခဲၣ် ဂုဏ်သိက္ခာမာၣ် ဂုဏ်သိက္ခာမာၣ် မၤဆွေမခဲၣ် ဂုဏ်သိက္ခာမာၣ်
ka. Kawusanang olih krama desa sangkaning neuten prasida nglaksanayang
မၤဆွေမခဲၣ် ဂုဏ်သိက္ခာမာၣ်
swadarma langkungan ring 6 sasih.

- ၁၈၂ ကံၤကွၢ်သိက္ခာမာၣ် မၤဆွေမခဲၣ် ဂုဏ်သိက္ခာမာၣ် မၤဆွေမခဲၣ် ဂုဏ်သိက္ခာမာၣ်
(5) Ngentosin, ngwusanang utawi ngancorayang prajuru desa adat, patut
ဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ်
kamargiang sajeroning paruman krama desa adat tur kungkupin antuk pinih
ဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ်
kedik atenga lintang adiri saking gebogan krama desa sane patut ngamiletin
မၤဆွေမခဲၣ်
paruman.

မၤဆွေမခဲၣ်

Palet 3

မၤဆွေမခဲၣ်

Indik Kulkul

မၤဆွေမခဲၣ်

Paos 15

၁၈၃ မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ်

- (1) Dudonan kulkul ring Desa Adat Galiukir, luire :

၁၈၄ မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ်

ha. Kulkul desa, magenah ring bale desa adat;

၁၈၅ မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ်

na. Kulkul banjar, magenah ring bale banjar;

၁၈၆ မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ်

ca. Kulkul sekaa-sekaa.

၁၈၇ မၤဆွေမခဲၣ် / မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ်

- (2) Kulkul desa/ banjar adat, kamanggehang pinaka piranti utawi sarana tengeran
မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ် မၤဆွေမခဲၣ်
maka wangsit, ring wewengkon wewidangan desa/banjar adat.

- ဟ၊ ပဟုမန္တုပ ဂမာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 ha. Paruman krama desa, kawentenang nityakala nyabran asasih, nangken
 ဂဟိန ပုမိဂုဏ၊ ဂုဏ်မိမိ၊
 rahina Redite, Umanis;
- က၊ ပဟုမန္တုပ ဂမာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 na. Paruman padgatakala, rehning wenten indik sane dahat mabuat sane
 ပမိ ကာဏ၊ ဂမာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 pacang kabaosang, sane kariinin antuk tetibak arah-arrah;
 မ၊ ပဟုမန္တုပ ကာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 ca. Paruman krama banjar, kawentenang manut pamastika miwah pararem
 ဂမာဏ၊ ကာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 soang-soang banjar adat;
- က၊ ပဟုမန္တုပ ဂမာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 ra. Paruman prajuru/kerta desa, kawentenang manut kabuatan;
- က၊ ပဟုမန္တုပ ကာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 ka. Paruman sekaa-sekaa, kawentenang manut kabuatan.
- ၁၅၁ ပမိဂုဏ၊ ကာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 (2) Pamargin paruman desa/banjar adat, patut nganutin dudonan :
- ဟ၊ ပဟုမန္တုပ ဂမာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 ha. Paruman wau kengin kakawitin sasampune katedunin antuk pinih kedik
 ဂဟိန ပုမိဂုဏ၊ ဂုဏ်မိမိ၊
 atenga lintang adiri saking sang patut ngamiletin paruman, kamanggala
 ဂဟိန ပုမိဂုဏ၊ ဂုဏ်မိမိ၊
 antuk tengeran suaran kulkul, mabusana adat bali, tan kalugra makta
 ကာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 gegawan sakaluire, kariinin antuk ngarcana bhagawan panyarikan,
 မဇကုမိမိ မိမိက နန္တိခိ
 majalaran widi widana lan cane;
- က၊ မဇကုမိမိ မိမိက နန္တိခိ
 na. Maka pangawit, kalaksanayang panyacak pangeseep, karuntutin antuk
 ကာဏ၊ ကာပန္တိခိ ခိဗျာနာ နကာဗျန္တုဏ်း၊ နန္တိခိ
 nyacak dedosan, wau kalanturang antuk parum; sasampun parumane

ປູປູທຳ ປູປູທຳ ສາສາລິນ ກຳລັງ ສາສາລິນ ສາສາລິນ ສາສາລິນ
puput, patut kacacak malih, tur sane kasep, sang ninggal paruman miwah
ສາສາລິນ ສາສາລິນ ສາສາລິນ ສາສາລິນ ສາສາລິນ ສາສາລິນ ສາສາລິນ
sane nosa, wenang katibakin danda, sane ageng alit ipun, kasulurang
ຍາຄູອາກາຍ

manut pararem;

ສາ ຍາຄູອາກາຍ ປູປູທຳ ສາສາລິນ ກຳລັງ ສາສາລິນ ສາສາລິນ ສາສາລິນ ສາສາລິນ ສາສາລິນ

ca. Maka pamastika wau kengin nyacak pangese, kasulurang manut pararem;

ກາ ສາສາລິນ ປູປູທຳ ສາສາລິນ ກຳລັງ ສາສາລິນ ສາສາລິນ ສາສາລິນ ສາສາລິນ

ra. Sajeroning paruman tan kalugra ngwetuang wak gora minakadi ngardi
ກຳລັງ ສາສາລິນ ປູປູທຳ ສາສາລິນ ກຳລັງ ສາສາລິນ ສາສາລິນ ສາສາລິນ ສາສາລິນ

biota; sang mamurug, wenang keni pamidanda bea pacamil, sakadi
ສາສາລິນ ປູປູທຳ ສາສາລິນ ກຳລັງ ສາສາລິນ ສາສາລິນ ສາສາລິນ ສາສາລິນ

dandaning anguman-uman ring paseban, sane kasulurang manut pararem;

ສາ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ

ka. Pamutus bebaos sane hruk sapanggul utawi ingkup, punika sane
ສາສາລິນ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ
kaptiang tur kamanggehang, prade nenten prasida, pamutus bebaose
ຍາຄູອາກາຍ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ
mangda kacumponin antuk pinih kedik atenga lintang adiri saking sang
ກຳລັງ ສາສາລິນ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ

ngamiletin peparuman

151 ປູປູທຳ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ

- (3) Prade daging peparumane nenten kingkupin, prajuru desa/banjar adat mangda
ກຳລັງ ສາສາລິນ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ
ngilikang bebaos, saha pamutusnya mangda kararemin antuk krama desa/banjar
ສາສາລິນ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ
adat, bilih jantos ping tiga taler nenten prasida kingkupin, prajuru desa/
ກຳລັງ ສາສາລິນ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ
banjar adat dados nunas baos ring kerta desa; bilih pamutus kerta desa taler
ກຳລັງ ສາສາລິນ ປູປູທຳ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ ກຳລັງ ສາສາລິນ
nenten kingkupin, prajuru desa/banjar adat kengin nunasang indike punika ring

មជ្ឈិមសិក្សា ធម្មបទប្បវត្តន៍
Majelis Desa Adat manut dudonan.

បុរាណសាស្ត្រ

Paos 18

- 181 មជ្ឈិមសិក្សា ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- (1) Sajeroning paruman krama desa, Bendesa Adat patut nyiarang pamargine ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ :
- ngenterang desa, pamekas ngeninin indik :
- ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- ha. Munjuk lungsuring gebogan pakraman saha ayah-ayahnyane, minakadi ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- sulur artabranan druen desa adat;
- ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- na. Pangrencanan prajuru, ngeninin utsahan desane kapungkur ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- 182 ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- (2) Pamutus paruman krama desa sane sinanggeh pararem, kamanggehang maka ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- បម្រើប្រឹក្សា ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- pamitegep panglaksanaan awig-awig.

បុរាណសាស្ត្រ

Paos 19

- 181 ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- (1) Paruman prajuru desa adat, kawenangang wantah ngrincikang pangrencana marep ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- ring utsahan desane kapungkur.
- 182 ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- (2) Paruman prajuru desa adat, tan kawenangang ngamedalang tetegenan ring krama ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- desa, saderenge kingkupin olih krama desa.
- 183 ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍
- (3) Pamutus paruman prajuru/kerta desa, kengin ngwetuang pasuara manut daging ១៨១ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍ ធម្មបទប្បវត្តន៍

ပိတုတ္တု သံ ကမကဏ္ဍါ၊ ပုပ္ဖဝိ ဂကဏ္ဍါ၊ ပဗ္ဗတ္တုပ္ပက ပိတုတ္တုသံသုတ္တုသံသိ
 pituduh sang ngawa rat, utawi ngonekang pamutus sane pecak sampun dados
 ပကပ္ပတ္တုဗ္ဗကဏ္ဍါ
 pararem krama desa.

பழனி

Palet S

ဟိန္ဒူဘာသာ

Indik Druen Desa

ບາບກຊີໂຊນ

Paos 20

១៣១ សាវត្រសាស្ត្រីហ៊ុំ ហាងស្រូវបាត់ដំបង ចេញលិខិតស្នើសុំបញ្ជាក់ =

(1) Sane kamanggehang dados druén Desa Adat Galiukir, luire :

២១ តាមព្រះគម្ពីរយ៉ូហាន៖

ha. Kahyangan desa, luire :

១៣១ តម្លៃកន្លែង = ប្លុក ១ ដាច់ / ៣១ ប្លុក ២ ដាច់ ១ ប្លុក ៣ ដាច់ ១

1). Kahyangan Tiga : Pura Desa/Bale Agung, Pura Puseh lan
 Pura Dalem;

[illegible]

2). Kahyangan druhen desa seosan ring Kahyangan Tiga, minakadi :
 Pura Prajapati, Pura Melanting, Pura Beji Sabih, Pura Beji
 Pakerisan, Pura Batur, Palinggih Padma Marga Tiga, Palinggih
 bahu/bahu kluwung bahu kluwung bahu kluwung

Padma/Wantilan lan Palinggih Padma Lapangan.

គា. បន្តិបតិ/ពារាប រុករា ធនាបារិ

na. Wantilan/Bale Desa Adat;

၁၁၂၅

ca. Setra;

- ກາ ບາດ ບາດ
 ra. Palaba Pura;
 ສາ ສາບາດສາບາດ
 ka. Nyasa lan sesanti;
 ດາ ດູລາ ດູລາ ດູລາ ດູລາ
 da. Lembaga Perkreditan Desa (LPD);
 ທາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ
 ta. Lekita-lekita : sertifikat, awig-awig, pasuara, miwah pararem;
 ສາ ສາບາດສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ
 sa. Palawatan Ida Betara marupa : pratima;
 ບາ ບາດ
 wa. Gong;
 ນາ ນິກັດ ນິກັດ ນິກັດ ນິກັດ ນິກັດ ນິກັດ ນິກັດ ນິກັດ ນິກັດ ນິກັດ
 la. Piranti tiosan sane kunggahang jeroning pararem.
 ກາ ກາບາດ ກາບາດ ກາບາດ ກາບາດ ກາບາດ ກາບາດ ກາບາດ ກາບາດ ກາບາດ ກາບາດ
 (2) Olih-olihan Desa Adat Galiukir, mawit saking :
 ທາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ
 ha. Paturunan saking krama desa;
 ສາ ສາບາດສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ
 na. Upon-upon palaba pura;
 ສາ ສາບາດສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ
 ca. Dedosan, dedandan lan panikelnya;
 ກາ ກາບາດ ກາບາດ ກາບາດ ກາບາດ ກາບາດ ກາບາດ ກາບາດ ກາບາດ ກາບາດ ກາບາດ
 ra. Pah-pahan saking LPD;
 ສາ ສາບາດສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ
 ka. Paica saking guru wisesa;
 ດາ ດູລາ ດູລາ ດູລາ ດູລາ ດູລາ ດູລາ ດູລາ ດູລາ ດູລາ ດູລາ
 da. Pangampel lan Pamogpog/Pananjung batu;
 ທາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ ທຸລາ
 ta. Pah-pahan saking Toya Sabih lan upah gong;
 ສາ ສາບາດສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ ສາບາດ
 sa. Dana punia tiosan sane patut.

- 1281 សាក្សីក្នុងក្រុមគ្រួសារ ៗ មានការបែងចែក ឲ្យធ្វើការងារ ៗ ផ្សេងៗ គ្នា ។
- (3) Sanangken paruman krama desa, Bendesa Adat patut nyiarang munjuk lungsur ៗ ហាង ៗ ហាង ៗ ហាង ៗ មានការបែងចែក ឲ្យធ្វើការងារ ៗ ផ្សេងៗ គ្នា ។
- 131 ៗ ហាង ៗ ហាង ៗ ហាង ៗ មានការបែងចែក ឲ្យធ្វើការងារ ៗ ផ្សេងៗ គ្នា ។
- (4) Olih-olihan desa adat lan sapanunggalannya sane sinanggeh druen desa បិទ ហាង ៗ ហាង ៗ ហាង ៗ មានការបែងចែក ឲ្យធ្វើការងារ ៗ ផ្សេងៗ គ្នា ។
- piodalan miwah pawangunan ring pura, taler prabea tiosan marep ring kabuatan ៗ ហាង ៗ មានការបែងចែក ឲ្យធ្វើការងារ ៗ ផ្សេងៗ គ្នា ។
- desa adat.
- 131 សាក្សីក្នុងក្រុមគ្រួសារ ៗ មានការបែងចែក ឲ្យធ្វើការងារ ៗ ផ្សេងៗ គ្នា ។
- (5) Sakaluring druen desa patut wenten lekitannya sane pastika.
- 141 មានការបែងចែក ឲ្យធ្វើការងារ ៗ ផ្សេងៗ គ្នា ។
- (6) Tan kalugra ngadol utawi ngesahang druen desa yan tan kacumponin antuk គ្រួសារ ៗ ហាង ៗ មានការបែងចែក ឲ្យធ្វើការងារ ៗ ផ្សេងៗ គ្នា ។
- krama desa sami.

បញ្ជី ១៤

Palet 6

ហិរញ្ញវត្ថុ ១៤

Indik Panyanggran Banjar

បញ្ជី ១៤

Paos 21

- 141 គ្រួសារ ៗ មានការបែងចែក ឲ្យធ្វើការងារ ៗ ផ្សេងៗ គ្នា ។
- (1) Krama banjar ring sawewengkon Desa Adat Galiukir, patut sareng nyanggra គ្រួសារ ៗ មានការបែងចែក ឲ្យធ្វើការងារ ៗ ផ្សេងៗ គ្នា ។
- karya suka duka soang-soang krama banjar.
- 141 មានការបែងចែក ឲ្យធ្វើការងារ ៗ ផ្សេងៗ គ្នា ។
- (2) Tetibak panyanggrane inucap ring ajeng, kasulurang manut pararem.
- 141 មានការបែងចែក ឲ្យធ្វើការងារ ៗ ផ្សេងៗ គ្នា ។
- (3) Soang-soang krama banjar sane pacang nangun karya suka duka sane mabuat,

- ka. ປູກ ປູສຸຣາກິກ ກາລິກ ກຸງສຸກ ງາລາລີ ປູສຸກ ຍົດ ກຸງສຸກ
 na. Pura Pusch, ring rahina Buda, Pon, Wuku Medangkungan;
 sa. ປູກ ດາລີ ກິກ ກາລິກ ກຸງສຸກ ງາລາລີ ປູສຸກ ກຸງສຸກ
 ca. Pura Dalem, ring rahina Anggara, Kliwon, Wuku Julungwangi;
 na. ປູກ ປູກາປາຕິ ກິກ ກາລິກ ກຸງສຸກ ງາລາລີ ປູສຸກ ກຸງສຸກ
 ra. Pura Prajapati, ring rahina Anggara, Kliwon, Wuku Julungwangi;
 ka. ປູກ ຍົດ ກຸງສຸກ ກິກ ກາລິກ ກຸງສຸກ ງາລາລີ ປູສຸກ ກຸງສຸກ
 ka. Pura Melanting, ring rahina Anggara, Kliwon, Wuku Julungwangi;
 na. ປູກ ງາລາລີ ສາກິກ ກິກ ກາລິກ ງາລາລີ ປູສຸກ ງາລາລີ
 da. Pura Beji Sabih, ring rahina Soma, Umanis, Tolu;
 sa. ປູກ ງາລາລີ ບາລິກ ກິກ ກາລິກ ກຸງສຸກ ງາລາລີ ປູສຸກ ກຸງສຸກ
 ta. Pura Beji Pakerisan, ring rahina Anggara, Kliwon, Wuku Julungwangi;
 sa. ປູກ ກາລິກ ກິກ ກາລິກ ປູກ ກາລິກ
 sa. Pura Batur, ring rahina Purnama Kadasa;
 na. ບາລິກ ປູກ ປູກ ປູກ ປູກ ປູກ ປູກ ປູກ ປູກ
 wa. Palinggih Padma Marga Tiga, ring rahina Anggara, Kliwon, Wuku
 Julungwangi;

- na. ບາລິກ ປູກ ປູກ ປູກ ປູກ ປູກ ປູກ ປູກ ປູກ
 la. Palinggih Padma/Wantilan, ring rahina Tumpek Landep.
 sa. ປູກ ປູກ ປູກ ປູກ ປູກ ປູກ ປູກ ປູກ
 ma. Palinggih Lapangan, ring rahina Anggara, Kliwon, Wuku Julungwangi.

125

- (3) ບາລິກ ປູກ ປູກ ປູກ ປູກ ປູກ ປູກ ປູກ ປູກ
 Pamargin pangacine ring soang-soang kahyangan inucap ring ajeng, manut kecap
 ກາລິກ ກິກ ກາລິກ ກິກ ກາລິກ ກິກ ກາລິກ ກິກ ກາລິກ ກິກ ກາລິກ ກິກ ກາລິກ
 sastra agama, saha kalaksanayang kanista, madiama, utama, manut kawentenan
 ກຸງສຸກ ກິກ ກາລິກ ກິກ ກາລິກ ກິກ ກາລິກ ກິກ ກາລິກ
 krama sane kingkupun jeroning pararem.

- គា. បេប្រិប្រាបយកនិច្ច យក្ខ ឧទិបទិប វិបេប្រិប្រាប
na. Marep ring prabean pitra yadnya atiwa-tiwa ring pamangku, sutri,
បារាបា បេប្រិប្រាបយកនិច្ច វិបេប្រិប្រាប វិបេប្រិប្រាប វិបេប្រិប្រាប
panyade lan serati, yan seda riwekas, kamedalin miwah
គាបេប្រិប្រាប វិបេប្រិប្រាប វិបេប្រិប្រាប វិបេប្រិប្រាប
kalaksanayang olih krama desa, manut pararem.
១១ បេប្រិប្រាប បេប្រិប្រាប បេប្រិប្រាប បេប្រិប្រាប បេប្រិប្រាប
(5) Pamangku patut ngamanggehang sesana miwah agem-ageman pamangku.

បារាបា ១៨៥

Paos 24

១៨៥ បេប្រិប្រាប បេប្រិប្រាប

(1) Swadarmaning pamangku :

- ហា. វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
ha. Ngenterang upacara piodalan lan sakancannya ring kahyangan sane
គា. វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
kempon utawi ring pakubon soang-soang krama;
គា. បេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
na. Prade sinalih tunggil pamangku kahyangan desa kapialang utawi cuntaka,
វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
rikala piodalan ring pura sane kempon, kengin nyelang pamangku
គា. វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
kahyangan druen desa sane tiosan, utawi nuur sang sulinggih,
គា. វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
katitenin olih prajuru;
គា. វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
ca. Yan pamangku kalayusekaran wenang anglepas swadarma, kasulurang
បេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
manut pararem;
គា. វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប វិបេប្រិប្រាប
ra. Yan pamangku sampun tigang rahina ngayah ring pura sane kempon,

កាវ្យា ៗ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ
kancit wenten kulawargannya kalayusekaran, pamangku inucap tan
គឺ ៗ គឺ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

ka. keneng cuntaka, sakewanten nenten kengin budal salamin piodalan;
ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ
Munggah tedun ring palinggih-palinggih kahyangan desa miwah ngiasin
ឫ បង្ក ហើយ បង្ក គឺ

pralingga-pralingga;
ឯ ៗ គឺ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ
da. Ngrajegang sesanan pamangku.

១២៨ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

(2) Swadarmaning serati, luire :

ឯ ៗ គឺ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

ha. Ngenterang krama desa sajeroning midabdabin upakara yadnya desa, taler
គឺ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

kasanggra olah panyade lan prajuru;

គា. ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

na. Nyanggra pamangku sajeroning ngilenang upakara yadnya desa,
គឺ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

kasulurang manut pararem;

ឯ ៗ គឺ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

ca. Miwah sane tiosan, sane ngrangkul ngilenang upakara desa.

១២៩ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

(3) Swadarmaning serati lan sutri tan mari ngamanggehang kasucian.

១៣០ ឲ្យ ត្រូវ គ្នា ប៉ុន្មាន កាល យូរ មក ហើយ បង្ក ហើយ បង្ក គឺ

(4) Madasar antuk Empu Plutuk Banten.

បញ្ចប់ ១២៩

Paos 25

បញ្ចប់ ១២៩ ១៣០ ១៣១ ១៣២ ១៣៣ ១៣៤ ១៣៥ ១៣៦ ១៣៧ ១៣៨ ១៣៩ ១៤០
Patias utawi olah-olahan pamangku, sutri, panyade lan serati, luire :

- ဟ၊ မာဂိန္ဒရိကိကကဏ ပုပ္ဖဗျူဟာဂိၤ ဂမာဝဲၤ ဂမာဝဲၤ ပဗ္ဗာဏာန္တရ၊
 ha. Sarin canang rikala muput yadnya ring soang-soang pakubon krama;
 က၊ ဂမာလိၣ် ပဗ္ဗာဏာဂိန္ဒရိကိကကဏ ဂမာန္တရိမိၣ် ကဗျူကဗျူက
 na. Polih pahan sarin canang rikala wenten aci ring kahyangan sane
 နီၣ် ဂမာလိၣ် ကဗျူကဗျူက ပဗ္ဗာဏာဂိန္ဒရိကိကကဏ
 kemponin, kasulurang manut pararem;
 သ၊ ဂမာလိၣ် ဂမာလိၣ် ပဗ္ဗာဏာဂိန္ဒရိကိကကဏ ကဗျူကဗျူက ပဗ္ဗာဏာဂိန္ဒရိကိကကဏ
 ca. Olih-oihan tiosan sane kasulurang manut pararem.

ပဗ္ဗာဏာဂိန္ဒရိကိကကဏ

Paos 26

- ၁၉၁ ပဗ္ဗာဏာဂိန္ဒရိကိကကဏ ဂမာလိၣ် ဂမာလိၣ်
 (1) Pamangku kagentosin, riantukan :
 ဟ၊ ဂမာလိၣ်/ဂမာလိၣ်
 ha. Seda/lina;
 က၊ ပိန္နုကဗျူက ပဗ္ဗာဏာဂိန္ဒရိကိကကဏ ပိန္နုကဗျူက ဂမာလိၣ်
 na. Pinunas ngraga, menawi kageringan, pinungkan tan keneng tinamban
 ဂမာလိၣ် ပဗ္ဗာဏာဂိန္ဒရိကိကကဏ
 lan sapanunggilannya;
 သ၊ ကဗျူကဗျူက ဂမာလိၣ် ဂမာလိၣ် ပဗ္ဗာဏာဂိန္ဒရိကိကကဏ ကဗျူကဗျူက
 ca. Kawusanang olih krama, riantukan nilar sesanan pamangku.
 ၁၉၂ ဂမာလိၣ် ဂမာလိၣ် ပဗ္ဗာဏာဂိန္ဒရိကိကကဏ ကဗျူကဗျူက ပဗ္ဗာဏာဂိန္ဒရိကိကကဏ
 (2) Tatacara ngadegang miwah ngentosin pamangku, kasulurang manut pararem.

ပဗ္ဗာဏာဂိန္ဒရိကိကကဏ

Paos 27

ဟိန္ဒိန္ဒရိကိကကဏ ပဗ္ဗာဏာဂိန္ဒရိကိကကဏ မာလိၣ် ဂမာလိၣ် ပဗ္ဗာဏာဂိန္ဒရိကိကကဏ :

Indik kasukertan kahyangan, kadudonang sakadi ring sor puniki :

၁၉၁ မာဂိန္ဒရိကိကကဏ ပဗ္ဗာဏာဂိန္ဒရိကိကကဏ မာလိၣ် ဂမာလိၣ် ပဗ္ဗာဏာဂိန္ဒရိကိကကဏ :

- (1) Sane nenten kalugra ngranjing ka pura, luire :
 ဟ၊ မာလိၣ် ကဗျူကဗျူက ပဗ္ဗာဏာဂိန္ဒရိကိကကဏ မာလိၣ် ဂမာလိၣ် ပဗ္ဗာဏာဂိန္ဒရိကိကကဏ
 ha. Sang katiban cuntaka, minakadi sebel ngraga :

໑໓໑ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

1). Sebel kandel/raga ngrajaswala, salami dereng mabresih;

໑໓໒ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

2). Sebel antuk ngembasang putra, salami 42 rahina, patch ring sang
ສາງກາກາ

karuron;

໑໓໓ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

3). Sebel pangantenan, sadereng mabiakala utawi makala-
ສາລາກາ

kalaan;

໑໓໔ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

4). Sebel riantukan kalayusekaran, jantos puputing sengker sanc
ສິດຊີວິດກາກາ ບາງມີນຸ

kingkupin jeroning pararem.

໑໓໕ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

na. Makta sahananing bebaktan sanc sinanggeh ngletehin, manut kecap sastra
ເກດາບາ

agama;

໑໓໖ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

ca. Sato agung minakadi wewalungan suku pat, sajawaning asu lan meong
ທ່ານີກາກາ ບາງມີນຸ

tur rikala mapepada;

໑໓໗ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

ra. Anak alit sanc durung mayusa tigang sasih;

໑໓໘ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

ka. Mabusana sanc tan manut kadi tatacaraning agama Hindu ngranjing
ສາບຸກາສາບຸກາ ງາກະ ບາງມີນຸ ບາງກາສາບຸກາ ບາງມີນຸ ບາງກາສາບຸກາ
kapura, sadereng polih wak-wakan utawi pituduh saking prajuru desa
ເກດາບາ

adat.

໑໓໙ ມີກັບຄູ່ຄູ່/ກະ ຕູກມຸງລາສາລະບິ ງາກະ ບາງມີນຸ

(2) Tata busanane ngranjing ka pura, kasulurang manut pararem.

1281 ປູຢືກຸທ ທະວີລະນີ ປູກ ທະວີກ :

(3) Pratingkahe tan wenang ring pura, luire :

ທາ ມາສຸມປາ ທະວີ ມາສາກາດີ

ha. Masumpah utawi macoran;

ກາ ຕາຍິນາລີ ທະວີກ ທະວີ ທະວີກ

na. Ngamedalang wak parusya utawi wak capala;

ສາ ມາສາກາດີ ມາສາກາດີ / ມາສາກາດີ ມາສາກາດີ ມາສາກາດີ

ca. Mabanyu, makoratan/mabacin, masanggama, makolem dados asiki

ນາລີ ມາສາກາດີ / ມາສາກາດີ / ມາສາກາດີ

lanang istri masasenengan/mademenan, nyangsang busana;

ກາ ຕາຍິນາລີ ມາສາກາດີ ມາສາກາດີ ມາສາກາດີ

ra. Ngias raga minakadi menahang wastra, menahang pusungan lan

ສາສາກາດີ ມາສາກາດີ ມາສາກາດີ ມາສາກາດີ

sakancannya, sajawaning sang sulinggih miwah pinandita;

ກາ ມາສາກາດີ ມາສາກາດີ

ka. Masusuin anak alit.

131 ກາສາກາດີ ມາສາກາດີ ມາສາກາດີ ມາສາກາດີ ມາສາກາດີ

(4) Seosan ring pamangku tan kalugra mungguh tedun ring palinggih-palinggih,

ສາສາກາດີ ມາສາກາດີ ມາສາກາດີ ມາສາກາດີ ມາສາກາດີ

sajawaning wit saking pituduh pamangku utawi prajuru desa adat.

131 ມາສາກາດີ ມາສາກາດີ ມາສາກາດີ ມາສາກາດີ ມາສາກາດີ

(5) Sang mamurug kecape ring ajeng, wenang keni dewa danda, manut pararem.

ບາບາກາດີ ມາສາກາດີ

Paos 28

131 ມາສາກາດີ ມາສາກາດີ ມາສາກາດີ ມາສາກາດີ ມາສາກາດີ

(1) Yan wenten jadma karauhan ring pura boya sangkaning nyanjan tur ngawinang

ກາສາກາດີ ມາສາກາດີ ມາສາກາດີ ມາສາກາດີ ມາສາກາດີ

kramane biapara, wenang keni dewa danda lan arta danda, sane kasulurang

ມາສາກາດີ ມາສາກາດີ

manut pararem.

- ၁၉၁ ပြာသ ကဗျာကုသက ကဗျာကုသက မိကကသိ ကဗျာကုသက
(2) Prade kahyangan desane kahanan durmanggala minakadi kapancabayan,
ပဗ္ဗာဟုမိ ကျေမာက ပဗ္ဗာဟုမိ ကဗျာကုသက ပဗ္ဗာဟုမိ
pamangku utawi krama sane manggihin patut digelis masadok ring prajuru desa
အေသါ။

adat.

- ၁၉၁ ဟိန္ဒူပဗ္ဗာဟုမိ/၂ပဗ္ဗာဟုမိ ပဗ္ဗာဟုမိ ကဗျာကုသက
(3) Indik upakara utawi upacara pamahayun kadurmanggala kahyangan desa,
ပဗ္ဗာဟုမိ ပဗ္ဗာဟုမိ ကဗျာကုသက ပဗ္ဗာဟုမိ ကဗျာကုသက
mapagamel kecap sastra agama, sane kasungkemin olih krama desa.

ပဗ္ဗာဟုမိ

Palet 2

ဟိန္ဒူပဗ္ဗာဟုမိ

Indik Resi Yadnya

ပဗ္ဗာဟုမိ

Paos 29

- ၁၉၁ သိပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ
(1) Sang pacang madeg sulinggih utawi madwijati patut masadok ring prajuru desa
အေသါ။ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ
adat miwah Parisada Hindu Dharma Indonesia.

- ၁၉၁ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ
(2) Prajuru desa adat patut ngawas lan nitenin tur wenang mialangin, prade
ကဗျာကုသက ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ
kacihnan wenten indik sane tan manut kecap sastra agama, tur sareng nyaksi
၂ပဗ္ဗာဟုမိ/၂ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ
upakara/upacara padwijatiannyane, saha nglantur nyiarang sajeroning paruman
ကျေမာက ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ
krama desa tegap rauhing wates kawenangannya muput yadnya.

- ၁၉၁ ကျေမာက ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ ပဗ္ဗာဟုမိ
(3) Krama desa patut madana punia sapamadeg miwah ring panglepas Sang

ສູນິຕິຊິກິນິກສາມີໂກຮຸກຊາວນິຊປຸກງຸກທາ

Sulinggih riwekas, katuntun olih prajuru desa.

໑໑ ສິສູນິຕິຊິກິນິກສາມີໂກຮຸກຊາວນິຊປຸກງຸກທາ

(4) Sang Sulinggih wenang polih leluputan sane kasulurang manut pararem.

ບາບາມີໂຫຼ້າ

Paos 30

໑໑ ສິສູນິຕິຊິກິນິກສາມີໂກຮຸກຊາວນິຊປຸກງຸກທາ

(1) Sajeroning muput yadnya, Sang Sulinggih patut ngutamayang muput yadnya ring

ບົດໂກຮຸກຊາວນິຊປຸກງຸກທາ ສາມາດມີໂກຮຸກຊາວນິຊປຸກງຸກທາ

wewengkon Desa Adat Galiukir, sasampune puput, wau muput yadnya ring

ບົດໂກຮຸກຊາວນິຊປຸກງຸກທາ ສາມາດມີໂກຮຸກຊາວນິຊປຸກງຸກທາ

wewengkon desa tiosan utawi ka dura desa.

໑໑ ສິສູນິຕິຊິກິນິກສາມີໂກຮຸກຊາວນິຊປຸກງຸກທາ

(2) Krama desane sami, patut sareng nitenin katuntun olih prajuru, mangda sahanan

ພາກສາມາດມີໂກຮຸກຊາວນິຊປຸກງຸກທາ ສາມາດມີໂກຮຸກຊາວນິຊປຸກງຸກທາ

yadnya sane kalaksanayang olih soang-soang krama desa, kapuput olih

ສູນິຕິຊິກິນິກສາມີໂກຮຸກຊາວນິຊປຸກງຸກທາ

Sulinggih utawi Pinandita, manut kawenangannya soang-soang.

ບາບາມີໂຫຼ້າ

Palet 3

ບົດໂກຮຸກຊາວນິຊປຸກງຸກທາ

Indik Pitra Yadnya

ບາບາມີໂຫຼ້າ

Paos 31

໑໑ ສິສູນິຕິຊິກິນິກສາມີໂກຮຸກຊາວນິຊປຸກງຸກທາ

(1) Krama desa minakadi krama banjar sawewengkon Desa Adat Galiukir, patut

ສາມາດມີໂກຮຸກຊາວນິຊປຸກງຸກທາ ສາມາດມີໂກຮຸກຊາວນິຊປຸກງຸກທາ

sareng nyanggra yan wenten sinalih tunggil krama bebanjarannyane sane

ພາກສາມາດມີໂກຮຸກຊາວນິຊປຸກງຸກທາ

nglaksanayang upacara pitra yadnya.

- 1291 ចេញសារ បញ្ជា ក្រុម ហិក្ខុស្រី ហិក្ខុ គាស្យស្រី ចេញសារ បញ្ជា ។
 (2) Tatacara panyanggrane inucap ring ajeng kasulurang manut pararem.
 1291 ព្យាបាត គាស្យស្រី ហិក្ខុ គាស្យស្រី ។

- (3) Dudonan pamargin pitra yadnya :

- ហា បញ្ជា បញ្ជា គាស្យស្រី ហិក្ខុ គាស្យស្រី បញ្ជា បញ្ជា បញ្ជា បញ្ជា
 ha. Majalaran mendem utawi ngeseng, maka cihna makingsan ring Pretiwi
 ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី
 utawi makingsan ring geni, pinaka jalaran nuptupang prabea;
 គា បញ្ជា បញ្ជា បញ្ជា បញ្ជា បញ្ជា បញ្ជា បញ្ជា បញ្ជា
 na. Majalaran upacara pangabenan utawi palebon;
 នា ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី
 ca. Riwusan ngaben, patut kalanturang malih antuk upacara ngrorasin
 ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី
 (mamukur) tur karuntutin malih antuk nglinggihang dewa pitara.

បញ្ជា បញ្ជា បញ្ជា

Paos 32

- 1291 សិក្ខាស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី
 (1) Sinalih tunggil krama sane kalayusekaran/atiwa-tiwa, mangda masadok ring
 បញ្ជា
 prajuru.

- 1291 ប្រុង បញ្ជា បញ្ជា បញ្ជា បញ្ជា បញ្ជា បញ្ជា បញ្ជា បញ្ជា

- (2) Swadarmaning desa/banjar adat :

- ហា ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី

- ha. Bendesa adat/Kelihan adat, patut maritatas sang kaduhkitan,
 គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី
 napike sawane pacang kapendem, makingsan ring geni utawi lantur
 គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី ហិក្ខុ គាស្យស្រី

kabenang;

- គា បញ្ជា បញ្ជា បញ្ជា បញ្ជា បញ្ជា បញ្ជា បញ្ជា បញ្ជា

- na. Prajuru desa/banjar raris nepak kulkul tengeran kalayusekaran;

- ca. 121 ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
Prade kapendem, panyanggran krama desa/banjar salanturnya manut
សាសនា ឧបាសា បញ្ជាប្រតិបត្តិ ឧបាសា/កង្វា សាលាត្រីកា បង្កើត
sakadi sane sampun kunggahang jeroning pararem, jantos pamendemane
ប្រូប៊ីត្រី
puput;
- ra. 122 ប្រាង បង្កើត ឧបាសា បញ្ជាប្រតិបត្តិ ឧបាសា/កង្វា សាលាត្រីកា
Prade makingsan ring geni, panyanggran krama desa/banjar salanturnya,
បង្កើត ឧបាសា បញ្ជាប្រតិបត្តិ ឧបាសា/កង្វា សាលាត្រីកា បង្កើត
manut kadi daging pararem, jantos pamargin upacara puput;
- ka. 123 ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
Prade kabenang, panyanggran krama desa/banjar salanturnya, manut kadi
ឧបាសា បញ្ជាប្រតិបត្តិ ឧបាសា/កង្វា សាលាត្រីកា បង្កើត
daging pararem, jantos pamargin upacara puput.
- 124 ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
(3) Tan kalugra nginepang bangbang
125 ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
(4) Desane maweh galah ring sang kalayusekaran sajeroning pitung rahina kengin
ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
atiwa-tiwa, sajawaning wenten kabuatan tios saking sang yajamana.
126 ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
(5) Larangan pependeman miwah palebon ring wewengkon Desa Adat Galiukir,
ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
kunggahang jeroning pararem.
127 ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
(6) Prade wenten kalayusekaran rikala piodalan ring kahyangan desa, mangda
ប្រាង គាប៊ីត្រីឡី បញ្ជាប្រតិបត្តិ ឧបាសា/កង្វា សាលាត្រីកា បង្កើត
masadok, tur patut ngrereh galah memargi mendem rikala sandi kala.

- ၁၃၁ သံပဏိဏ္ဍကမ္မာယံ ဥပသာက ဘုရားယုဒ္ဓိယက မာရတ ဗျာဒိတဗျာ
(4) Sang pacang nglaksanayang upacara buta yadnya sane mabuat, mangda
ဗမာဗျာဒိတဗျာ
masadok ring prajuru.

မာဟာမုနိဗျာ

Paos 37

- ၁၃၁ ဘုရားယုဒ္ဓိယမုနိဗျာဒိတဗျာဒိတဗျာဒိတဗျာဒိတဗျာဒိတဗျာဒိတဗျာ
(1) Buta yadnya marep ring kabuatan desa adat minakadi carun sasih miwah
မာရတ ဗိယကဏ္ဍိယဗျာဒိတဗျာဒိတဗျာဒိတဗျာဒိတဗျာဒိတဗျာ
sane lianan, kasulurang manut pararem.
၁၃၂ ဟိန္ဒိကမ္မာယံ ကမ္မာယုဒ္ဓိယမုနိဗျာဒိတဗျာဒိတဗျာဒိတဗျာဒိတဗျာဒိတဗျာ
(2) Indik pamargin palelastian utawi makiyis, kasulurang manut pararem.
၁၃၃ ကဏ္ဍိယဗျာဒိတဗျာဒိတဗျာဒိတဗျာဒိတဗျာဒိတဗျာဒိတဗျာ
(3) Nangken warsa, rikalaning tilem sasih kasanga, patut kalaksanayang taur
ကမ္မာယုဒ္ဓိယဗျာဒိတဗျာဒိတဗျာဒိတဗျာဒိတဗျာဒိတဗျာဒိတဗျာ
kasanga, kalanturang antuk pangrupukan, pinaka cihna nyanggra pangrauh
ကမ္မာယုဒ္ဓိယဗျာဒိတဗျာဒိတဗျာဒိတဗျာဒိတဗျာဒိတဗျာဒိတဗျာ
Nawa Saka Warsa (Tahun Baru Saka), ring pananggal apisan Sasih Kadasa,
မာရတ ကမ္မာယုဒ္ဓိယဗျာ
sane kawastanin Nyepi.
၁၃၄ ဟိန္ဒိကမ္မာယံ ကမ္မာယုဒ္ဓိယဗျာဒိတဗျာဒိတဗျာဒိတဗျာဒိတဗျာဒိတဗျာ
(4) Rikalaning Nyepi, soang-soang krama desa patut ngamargiang Catur Brata
မာရတ ဗျာဒိတဗျာဒိတဗျာဒိတဗျာဒိတဗျာဒိတဗျာဒိတဗျာ
Panyepian, inggih punika :
ဟာ. ဟာယဗျာဒိတဗျာဒိတဗျာဒိတဗျာဒိတဗျာဒိတဗျာဒိတဗျာ : ဟာယဗျာဒိတဗျာဒိတဗျာဒိတဗျာဒိတဗျာဒိတဗျာ
ha. Amati geni : tan kengin mapi-api;
ကာ. ကာယဗျာဒိတဗျာဒိတဗျာဒိတဗျာဒိတဗျာဒိတဗျာဒိတဗျာ : ဟာယဗျာဒိတဗျာဒိတဗျာဒိတဗျာဒိတဗျာဒိတဗျာ
na. Amati karya : tan kengin nyambut karya;
သာ. သာယဗျာဒိတဗျာဒိတဗျာဒိတဗျာဒိတဗျာဒိတဗျာဒိတဗျာ : ဟာယဗျာဒိတဗျာဒိတဗျာဒိတဗျာဒိတဗျာဒိတဗျာ
ca. Amati lelungan : tan kengin malelungayan mrika-mriki;

၁၇၁ ဟမဇိ ဣလဗ္ဗန္တ
ra. Amati lelanguan

တၢ်ကွၢ်တၢ်ကွၢ်တၢ်ကွၢ်တၢ်ကွၢ်တၢ်ကွၢ်
: tan kengin maoneng-onengan, ngwijilang
ဗျာၣ်မၤကၢၤကၢၤကၢၤကၢၤကၢၤကၢၤ
suara gora, nabuh gegambelan, lan
မၤကၢၤကၢၤကၢၤ
sakancannya.

၁၇၂ မၤတၢ်တၢ်တၢ်တၢ်တၢ်တၢ်တၢ်တၢ်တၢ်တၢ်တၢ်တၢ်
(5) Catur Brata Panyepian punika kamargiang saking dauh 6 semeng, jantos dauh 6

မၤတၢ်တၢ်တၢ်တၢ်တၢ်တၢ်တၢ်တၢ်တၢ်တၢ်တၢ်
semeng benjangne, matengeran suaran kulkul.

၁၇၃ မၤတၢ်တၢ်တၢ်တၢ်တၢ်တၢ်တၢ်တၢ်တၢ်တၢ်တၢ်
(6) Mangda pamargin Catur Brata Panyepian punika trepti, patut katilikin olih

မၤတၢ်တၢ်တၢ်တၢ်တၢ်တၢ်တၢ်တၢ်တၢ်တၢ်တၢ်
Tetelik Desa sane kawastanin Pacalang Desa, tur sang mamurug patut katibakin
ပဃိမၤကၢၤကၢၤကၢၤကၢၤကၢၤကၢၤကၢၤကၢၤကၢၤကၢၤကၢၤ

pamidanda, sane kasulurang manut pararem.

၁၇၄ မၤတၢ်တၢ်တၢ်တၢ်တၢ်တၢ်တၢ်တၢ်တၢ်တၢ်တၢ်
(7) Benjangne ring pananggal ping Kalih Sasih Kadasa, kawastanin Ngembak Geni,

မၤတၢ်တၢ်တၢ်တၢ်တၢ်တၢ်တၢ်တၢ်တၢ်တၢ်တၢ်
soang-soang krama patut saling ngaksamayang sane kawastanin Darma Santi.

ပဏ္ဍာနသုခကဏ္ဍ
PANCAMAS SARGAH
သုက္ခတေ ဟေဟကဏ္ဍ
SUKERTA TATA PAWONGAN

ပဏ္ဍာန ၁၃၅၁

Palet 1

ဟိန္ဒိကသေဟဟာနီ

Indik Pawiwahan

ဟဟဟဟီ ၁၃၅၁

Paos 38

၁၃၅၁ ကြမ ၇၃၈၈ ဗိကကသိ ကြမ ၇၃၈၈ ပဏ္ဍာနသုခကဏ္ဍ ဗိကကသိ ကြမ ၇၃၈၈
(1) Krama desa minakadi krama banjar, patut sareng nyanggra miwah nitenin yan
၇၃၈၈ ဗိကကသိ ကြမ ၇၃၈၈ ပဏ္ဍာနသုခကဏ္ဍ ဗိကကသိ ကြမ ၇၃၈၈
wenten sinalih tunggil krama sane nglaksanayang upacara pawiwahan.

၁၃၅၁ ပဏ္ဍာနသုခကဏ္ဍ ဗိကကသိ ကြမ ၇၃၈၈

(2) Pamargin pawiwahan, luire :

ဟာ ပဏ္ဍာနသုခကဏ္ဍ ဗိကကသိ ကြမ ၇၃၈၈

ha. Malantaran pepadikan;

ကာ ပဏ္ဍာနသုခကဏ္ဍ ဗိကကသိ ကြမ ၇၃၈၈

na. Malantaran ngorod, utawi ngrangkat;

ဆာ ပဏ္ဍာနသုခကဏ္ဍ ဗိကကသိ ကြမ ၇၃၈၈

ca. Malantaran nyentana utawi nyentana nyeburin;

ကာ ပဏ္ဍာနသုခကဏ္ဍ ဗိကကသိ ကြမ ၇၃၈၈

ra. Malantaran pada gelahang.

၁၃၅၁ ဟိန္ဒိကသေဟဟာနီ ၇၃၈၈ သေဟဟာနီ ၇၃၈၈ ပဏ္ဍာနသုခကဏ္ဍ ဗိကကသိ ကြမ ၇၃၈၈

(3) Indik pawiwahan, Desa Adat Galiukir ngamanggehang Undang-Undang miwah
ပဏ္ဍာနသုခကဏ္ဍ ဗိကကသိ ကြမ ၇၃၈၈ ပဏ္ဍာနသုခကဏ္ဍ ဗိကကသိ ကြမ ၇၃၈၈

Peraturan Pemerintah, sane ngindikang pawiwahan, mapagamel kecap sastra
သေဟဟာနီ ၇၃၈၈ သေဟဟာနီ ၇၃၈၈

agama tur kanutang ring drestan desa.

၁၃၅၁ သိကကသိ ကြမ ၇၃၈၈ ပဏ္ဍာနသုခကဏ္ဍ ဗိကကသိ ကြမ ၇၃၈၈

(4) Sinalih tunggil krama sane pacang nglaksanayang upacara pawiwahan, mangda

ຍສາງາສິງປຸງງາ
masadok ring prajuru.

1໑1 ບໍ່ມີບາບາງາກ ສາຍຕຸ້ນ ທີ່ ງາກ ແຂກ ພິບຸງສີ :

(5) Pawiwahan sane kamanggehang ring Desa Adat Galiukir :

໑1 ບາງາສິງປຸງງາ ບາງາສິງປຸງງາ ບາງາສິງປຸງງາ ບາງາສິງປຸງງາ
ha. Patut kategepin antuk Tri Upasaksi inggih punika : manusa saksi, buta
ສາສາສິງປຸງງາ ບາງາສິງປຸງງາ ບາງາສິງປຸງງາ

saksi miwah dewa saksi nganutin agama;

໑1 ບາງາສິງປຸງງາ ບາງາສິງປຸງງາ ບາງາສິງປຸງງາ ບາງາສິງປຸງງາ

na. Manusa saksi minakadi prajuru banjar/desa adat miwah prajuru dinas,
ສາງາສິງປຸງງາ ບາງາສິງປຸງງາ ບາງາສິງປຸງງາ ບາງາສິງປຸງງາ

sane nglantur nglekitayang pawiwahane punika;

໑1 ບາງາສິງປຸງງາ ບາງາສິງປຸງງາ ບາງາສິງປຸງງາ ບາງາສິງປຸງງາ

ca. Taler patut kategepin antuk panyaksi saking krama desa/banjar.

1໒1 ສາງາສິງປຸງງາ ບາງາສິງປຸງງາ ບາງາສິງປຸງງາ ບາງາສິງປຸງງາ

(6) Saluir prabea panyaksi, kamedalang olih sang mawiwaha, manut dudonan
ສາສາສິງປຸງງາ ບາງາສິງປຸງງາ :

sakadi ring sor puniki :

໑1 ບາງາສິງປຸງງາ ບາງາສິງປຸງງາ ບາງາສິງປຸງງາ

ha. Panyaksi ka banjar/desa adat;

໑1 ບາງາສິງປຸງງາ ບາງາສິງປຸງງາ ບາງາສິງປຸງງາ ບາງາສິງປຸງງາ

na. Panyaksi ring prajuru banjar/desa adat miwah prajuru dinas;

໑1 ບາງາສິງປຸງງາ ບາງາສິງປຸງງາ ບາງາສິງປຸງງາ ບາງາສິງປຸງງາ

ca. Panebas lekita pawiwahan, sane ageng alit ipun nganutin pararem
ຍິບຸງ ບາງາສິງປຸງງາ ບາງາສິງປຸງງາ

miwah pamastikan sang ngawawenang.

1໓1 ບໍ່ມີບາບາງາກ ງາກ ສາຍຕຸ້ນ ທີ່ ງາກ ແຂກ ພິບຸງສີ :

(7) Pawiwahan sane nenten kadadosang :

໑1 ທີ່ ສາຍຕຸ້ນ ທີ່ ງາກ ແຂກ ພິບຸງສີ :

ha. Ring sameton sodet miwah kuwalon;

໑1 ທີ່ ງາກ ແຂກ ພິບຸງສີ ທີ່ ງາກ ແຂກ ພິບຸງສີ :

na. Ring meme bapa rupaka miwah kuwalon;

- 1) គេបិទកង់រុក្ខត្រី កកក្រហមគី។
- 2) Kaping kalih, nglanturang bebaosan;
- 1) គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
- 3) Kaping tiga, malarapan tipat bantal, pinaka cihna pasuakan
បង្កើតកង់រុក្ខត្រី ដំបូង បង្កើតគី។
pepadikane sampun puput.
- 131 ដំបូង គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
- 4) Sajawaning dudonan sakadi ring ajeng, taler nganutin desa kala
បង្កើតគី។
patra.
- គី ដំបូង គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
- na. Sasampun pasuakan pepadikane puput, wadone raris kairing budal
គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
kapumahan lanange, nuli katiwakin pabiakala lan upacara
បង្កើតគី។
pawiwahan;
- គី ដំបូង គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
- ca. Mangda pangambile tumus sekala niskala, ring suba dewasa sane sampun
គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
kacumponin, kulawarga purusa raris mamitang wadone ring sanggah/
បង្កើតគី។
pamrajan pradanane, majalaran antuk pejati.
- 1) ដំបូង គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
- (3) Yan pawiwahane malantaran antuk ngrorod/ngrangkat/ngunggahin/ngrenanin,
បង្កើតគី។
patut kadudonang sakadi ring sor :
- ហី ដំបូង គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
- ha. Reraman lanange patut ngwentenang pejati malantaran duta, sakirang-
គី ដំបូង គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
kirangnya 2 (kalih) diri;
- គី ដំបូង គេបិទកង់រុក្ខត្រី បង្កើតកង់រុក្ខត្រី បិទកង់ ដំបូង បង្កើតគី។
- na. Genah antene tan kengin ring pumahan lanange, sadurunge katiwakin

ບູຮານ 1 ຫຼັກ

Palet 2

ບົດສຳນຶກສຳນຶກ

Indik Nyapihan

ບາງກາງ 1301

Paos 40

1 ຫຼັກ ບູຮານ 1 ຫຼັກ ບົດສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ
(1) Prajuru desa minakadi prajuru banjar adat, wenang sareng maosin miwah nitenin
ບາງກາງ 1301 ບູຮານ 1 ຫຼັກ ບົດສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ
yan wenten sinalih tunggil krama sane mapikarsa pacang palas marabi, mangda
ກຳລັງສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ
nenten kadurusan dados nyapihan.

1 ຫຼັກ ບູຮານ 1 ຫຼັກ ບົດສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ
(2) Yan krama inucap kukuh ring pikarsannya, desa minakadi banjar adat, nenten
ສູນສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ
sumakuta ring pamarginnya.

1 ຫຼັກ ບູຮານ 1 ຫຼັກ ບົດສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ
(3) Saderenge pastika polih pamutus saking sang ngawawenang minakadi Sang
ກຳລັງສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ
Rumaos (Pengadilan Negeri), krama inucap manggeh keni tetegenan krama
ສຳນຶກສຳນຶກ
sakadi nguni.

ບູຮານ 1 ຫຼັກ

Palet 3

ບົດສຳນຶກສຳນຶກ

Indik Sentana

ບາງກາງ 1301

Paos 41

1 ຫຼັກ ບູຮານ 1 ຫຼັກ ບົດສຳນຶກສຳນຶກ ບູຮານ 1 ຫຼັກ ບົດສຳນຶກສຳນຶກ
(1) Prajuru desa minakadi prajuru banjar adat, wenang sareng maosin miwah nitenin

- យាត្រាស្រីក្នុងសិរី ឲ្យជិដ្ឋាច ក៏ដឹងស័ក្តិកា ។
 yan wenten sinalih tunggil krama ngindikang sentana.
 ស័ក្តិកា ៗបង្កើតឈ្មោះ ៗសាវ័ក្តិកា ។
 (2) Sentana wenten kalih soroh inggih punika :
 ហា ប្រពន្ធស័ក្តិកា ហ៊ីក្តិកា ស័ក្តិកា រង/ហ៊ីក្តិកា សាវ័ក្តិកា មិន សាវ័ក្តិកា
 ha. Pratisentana inggih punika sentana lanang/istri sane metu saking
 បរិច្ចាគសាវ័ក្តិកា ។
 pawiwahan sane sah;
 គា ស័ក្តិកា បរិច្ចាគស័ក្តិកា ស័ក្តិកា រង/ហ៊ីក្តិកា សាវ័ក្តិកា ៗបង្កើត
 na. Sentana peperasan inggih punika sentana lanang/istri sane wenten
 សាវ័ក្តិកា ក៏ដឹងស័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា
 sangkaning ngidih sentana, maduluran antuk upasaksi sekala lan niskala;
 ស័ក្តិកា រង/ហ៊ីក្តិកា ស័ក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា
 (3) Sentana rajeg inggih punika sentana wadon sane karajegang pinaka purusa.
 ស័ក្តិកា សាវ័ក្តិកា មិន សាវ័ក្តិកា បរិច្ចាគសាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា
 (4) Sentana sane metu saking pawiwahan tan sah, mangda linggihnyane pastika patut
 គាវ័ក្តិកា បរិច្ចាគសាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា
 kategepin antuk sangaskara manut sastra agama miwah dresta.
 គាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា
 (5) Krama desa kengin ngrajegang sentana rajeg, yadiastun sampun madrue sentana
 រង/ហ៊ីក្តិកា
 lanang.
 សាវ័ក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា
 (6) Pawiwahan sane nenten ngwetuang sentana, kulawarga inucap kengin ngidih
 ស័ក្តិកា :
 sentana :
 ហា គាប្រពន្ធសាវ័ក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា រង/ហ៊ីក្តិកា សាវ័ក្តិកា
 ha. Kapratama, saking kulawarga kapurusa sane pinih tampek pakilit
 បរិច្ចាគសាវ័ក្តិកា
 pakulawargan;
 គា សាវ័ក្តិកា ឲ្យប្រពន្ធសាវ័ក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា ឲ្យប្រពន្ធសាវ័ក្តិកា សាវ័ក្តិកា ឲ្យប្រពន្ធសាវ័ក្តិកា
 na. Kaping kalih, prade nenten wenten kulawarga purusa, dados ngidih

- မိန္ဒက မနိန္ဒက ပြာသာဒ်
sentana saking kulawarga pradana;
ca. Kaping tiga, prade taler nenten wenten saking kulawarga pradana, dados
ngidih sentana sakama-kama.
၁၇၁ ကာသာမိ ပြာသာဒ် မိန္ဒက ဘိက္ခုနီ ပြာသာဒ်
(7) Kadadosang ngrajegang sentana rajeg, prade :
၁၈၁ မာဗျူဗျူဗျူ မာဗျူဗျူ မာဗျူဗျူ မာဗျူဗျူ
ha. Sampun kamanggehang dados pratisentana purusa;
ka. ပဉ္စာဗိက္ခုနီ ပဉ္စာဗိက္ခုနီ ပဉ္စာဗိက္ခုနီ ပဉ္စာဗိက္ခုနီ
na. Pamargin pawiwahane kapungkur, pawiwahan kaceburin;
sa. မိဗျူဗျူ မိဗျူဗျူ မိဗျူဗျူ မိဗျူဗျူ
ca. Sang ngamanggehang sentana rajeg, patut masadok ring prajuru; saha
lantar kasiarang ring wewengkon Desa Adat Galiukir.

ပာဏာမိ ၁၅၅

Paos 42

- ၁၈၁ ပိဗျူဗျူ ပြာသာဒ် မိန္ဒက ပဉ္စာဗိက္ခုနီ ပဉ္စာဗိက္ခုနီ ပဉ္စာဗိက္ခုနီ ပဉ္စာဗိက္ခုနီ
(1) Pidabdabe ngrajegang sentana peperasan, mangda nganutin dudonan sane patut,
မိဗျူဗျူ မိဗျူဗျူ မိဗျူဗျူ မိဗျူဗျူ မိဗျူဗျူ မိဗျူဗျူ
minakadi kacihnayang antuk arta brana pamerasan lan upasaksi sekala-niskala,
မိဗျူဗျူ မိဗျူဗျူ မိဗျူဗျူ မိဗျူဗျူ မိဗျူဗျူ မိဗျူဗျူ
tur kategepin malih antuk lekita sane pastika saking sang rumaos.
၁၉၁ မိဗျူဗျူ မိဗျူဗျူ မိဗျူဗျူ မိဗျူဗျူ မိဗျူဗျူ မိဗျူဗျူ
(2) Sinalih tunggil krama banjar/desa, sane pacang ngidih sentana patut masadok
မိဗျူဗျူ မိဗျူဗျူ မိဗျူဗျူ မိဗျူဗျူ မိဗျူဗျူ မိဗျူဗျူ
ring Kelihan Banjar lan Bendesa Adat, sakirang-kirangnya asasih sadereng
ပဉ္စာဗိက္ခုနီ
pamerasan.

- ha. Sang magama Hindu;
 na. Wenten paprenahan nedunang saking sang meras;
 ca. Kutamiang saking lelintih kulawarga purusa, minakadi kulawarga tunggal sanggah, tunggal dadia, tunggal panti, tunggal paibon; yening tan wenten, kengin saking kulawarga pradana; pradene taler tan wenten, wau kengin meras sapa sira ugi manut pakarsan sang meras, sakewanten pinih riin taler patut kutsahayang mangda sang kaperas magama Hindu;
 ra. Kengin ngrajegang sentana peperasan lintangan ring adiri, lanang wiadin istri, yan sampun nganutin sulur peperasan sane patut.

Palet 4

Indik Warisan

Paos 44

Palet 4

Indik Warisan

Paos 44

- (1) Prajuru desa minakadi prajuru banjar adat, wenang sareng maosin miwah nitenin yan wenten sinalih tunggil krama ngindikang warisan.
 (2) Indik warisan, Desa Adat Galiukir ngamanggehang uger-uger jagat minakadi

ကဝိသကမ္မာနာသိဝကက ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက
kawicaksanan sang maraga guru wisesa, kanutang ring drestan desa, sane
ကဝိသကမ္မာနာသိဝကက ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက
kapikukuh antuk pararem.

- (3) Sang pacang ngindikang warisan, mangda masadok ring prajuru.

မဃသုတ္တံ

SASTHAS SARGAH

သုတ္တံ ၁၁၁ ပဌမပါဌာန

SUKERTA TATA PALEMAHAN

ပဌမပါဌာန

Palet 1

ဟိန္ဒူနာမိတမ္ပိယနိဂ္ဂဟ

Indik Karang, Tegal, lan Carik

မဂ္ဂဟပါဌာန

Paos 45

၁၀၀၁ ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက

- (1) Krama desa sane ngamong karang desa utawi karang pumahan ngraga, patut
ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက
ngwatesin karangnya soang-soang antuk pagehan/turus utawi tembok, mangda
ပဏ္ဍိတက ဟူ၍။

pakantenannya asri.

၁၀၀၂ ဟိန္ဒူနာမိတမ္ပိယနိဂ္ဂဟ

- (2) Watese sane atep utawi mapanyaitan patut kapiara/kategen olih soang-
ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက
soang krama sane magenah ring tebenan, sane kabaos magaleng kaluan.

၁၀၀၃ ပဏ္ဍိတက ဟူ၍

- (3) Prade karasayang pagehan/turus inucap nglikadin, yan pada arsa panyandinge,
ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက ကျွဲ ဝိဂ္ဂဟသိဝကက
watese kengin ngangen pinget utawi pracihna pal saking BPN (Badan

ບົດກະບາດສູງປາກກາງ/ສາກະບຣິສສາສາມີ ງາກນິງປຸງກຸງ/ກະຕູ້
Pertanahan Nasional), sakewanten kasaksi oleh prajuru desa/banjar
ຂະນາດີ

adat.

- 131 ປຸງກຸງ ງາກນິງ ກະຕູ້ ກະຕູ້ ກະຕູ້ ກະຕູ້ ກະຕູ້ ກະຕູ້ ກະຕູ້
(4) Prade wenten karang kabeeng, mangda kutsahayang wenten pamesuannya
ສາກ ບຣິສ ຂະນາດີ ບຣິສ ບຣິສ ບຣິສ ບຣິສ ບຣິສ ບຣິສ
sane pastika madasar antuk kayun suka rena.

ບາກກາງ/19-1

Paos 46

- 141 ສິກນິງ ທຸງຕິນູ ບາກກາງ/ກະຕູ້ ຂະນາດີ/ກະຕູ້ ຂະນາດີ :
(1) Sinalih tunggil krama desa/banjar adat, nenten kalugra :
ບາ ການຸບານຸ ຂະນາດີ ຂະນາດີ ຂະນາດີ/ສາກ ບຣິສ ບຣິສ ບຣິສ ບຣິສ ບຣິສ
ha. Ngalah-alah margi, karang desa, tegal/carik ayahan desa, tegal/
ສາກ ບຣິສ ບຣິສ ບຣິສ ບຣິສ ບຣິສ
carik krama lian, lan sakancan punika;
ກາ ການຸບານຸ ຂະນາດີ ຂະນາດີ ຂະນາດີ/ກະຕູ້ ຂະນາດີ ຂະນາດີ ຂະນາດີ ຂະນາດີ
na. Ngalah-alah tegak kahyangan, setra lan sakancan tegak sane sinanggeh
ກະຕູ້
suci.
151 ປຸງກຸງ ງາກນິງ ກະຕູ້ ກະຕູ້ ກະຕູ້ ກະຕູ້ ກະຕູ້ ກະຕູ້
(2) Prade wenten mamurug kecape ring ajeng, sang mamurug, patut ngwaliang tanah
ບຣິສ ບຣິສ ບຣິສ ບຣິສ ບຣິສ ບຣິສ ບຣິສ ບຣິສ ບຣິສ ບຣິສ
inucap, tur sang ngalah-alah tegak suci, tiosan ring ngwaliang tanah tegak suci
ບຣິສ ບຣິສ ບຣິສ ບຣິສ ບຣິສ ບຣິສ ບຣິສ ບຣິສ ບຣິສ ບຣິສ
inucap, taler patut karuntutin antuk dewa danda miwah arta danda, sane
ກະຕູ້ ຂະນາດີ ຂະນາດີ ຂະນາດີ
kasulurang manut pararem.

1981 ກະຊວງ ບູລິມະສາ ສຳນັກງານ ບຸກຄະລາດ ບຸກຄະລາດ ບຸກຄະລາດ

- (1) Ngawit nandur pepayonan minakadi tanem tuuh, patut adepa agung ngajeroang
ສາມັກ ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ
saking wates; pepayonan minakadi tanem tuuh sane jantos ngliwat wates,
ບໍ່ສາມັກ ບຸກຄະລາດ ບຸກຄະລາດ

wenang kasepatgantungin.

1981 ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ

- (2) Pepayonan sane ngungkulin mawastu mayanin kapisaga, sang nruenang
ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ
pepayonan inucap patut kawara tur kairing mapiguman olih sang rumasa
ສາມັກ ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ
katetehan, bilih-bilih sang nruenang arsa ngrebah utawi notor wit
ບຸກຄະລາດ ບຸກຄະລາດ

pepayonane punika.

1981 ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ

- (3) Prade sampun kawara taler tan wenten utsahan sang nruenang, sang rumasa
ສາມັກ ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ
katetehan wenang masadok ring prajuru, tur risampune kaparitasas kandugi
ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ
wenten lelugrahan prajuru, wau wit pepayonane punika kengin karebah,
ສາມັກ ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ
sakewanten panukun patin wit pepayonane punika patut kataur olih sang
ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ
rumasa katetehan manut panglokikan prajuru, tur wit pepayonane sane
ສາມັກ ບຸກຄະລາດ ບຸກຄະລາດ ບຸກຄະລາດ ບຸກຄະລາດ ບຸກຄະລາດ
karebah punika, kasukserah ring sang sane katetehan/sane grebah.

- 181 សំបង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
- (4) Sang patut keni pamidanda panyangaskara saha prabea manut pararem, marep
 វិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 ring wewangunan sane karubuhan, luire :
 ហា សំបង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 ha. Sang nruenang wit pepayonan sane sinanggeh mayanin, prade pungkak
 ហា បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 padidi tur ngrubuhin wewangunan krama tiosan;
 គា សំបង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 na. Sang notor, monggol utawi ngrebah taru, tur ngrubuhin wewangunan
 គា បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 krama tiosan.
- 191 គា បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
- (5) Krama desa patut ngamanggehang kawredian tanem tuuh sane ngawinang
 ហា បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 desane asri tur lestari sane kawastanin butahita, sane matesges kalestarian
 ហា បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 lingkungan hidup.
- 191 សំបង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
- (6) Sinalih tunggal krama sane pacang ngrebah pepayonan minakadi tanem tuuh
 សំបង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 sane ngawinang desane asri tur lestari, patut masadok tur nunas lelugrahan ring
 ហា បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ បង្កើតិ
 prajuru desa adat.

ပဉ္စမပါဌာ
Palet 3
ဟိန္ဒိကျမကျနာဓိ။
Indik Wewangunan
ပာဇာပါဌာ
Paos 48

၁၃၁။ ကိန္တုကျနာဓိ၊ ဟိန္ဒိကျမကျနာဓိ၊ ပဉ္စမပါဌာ။

(1) Nangken ngwangun, soang-soang krama patut :

ဟ။ ဗမာသာဓိ၊ ပဉ္စမပါဌာ၊ ပဉ္စမပါဌာ၊ ပဉ္စမပါဌာ၊ ပဉ္စမပါဌာ။

ha. Masadok ring prajuru, pamekas marep ring wewangunan sane mapanyaitan
မိနကဒါ မိနကဒါ

minakadi menengin wates;

က။ ကာဠာဓိ၊ မိနကဒါ၊ မိနကဒါ၊ မိနကဒါ၊ မိနကဒါ။

na. Ngangge Asta Bumi miwah gegulak Asta Kosali, sanistannya manut ring
ပဉ္စမပါဌာ၊ ကာဠာဓိ။

patitise ka niskala.

၁၃၂။ ပဉ္စမပါဌာ၊ ကာဠာဓိ၊ မိနကဒါ၊ မိနကဒါ၊ မိနကဒါ၊ မိနကဒါ။

(2) Prade wewangunane jantos nyayubin kapisaga, bilih-bilih temboke ring telenging

ပဉ္စမပါဌာ၊ မိနကဒါ၊ မိနကဒါ၊ မိနကဒါ၊ မိနကဒါ။

wates, risampune kawara tur kairing mapiguman taler tan wenten utsahan sang

ကာဠာဓိ၊ မိနကဒါ၊ မိနကဒါ၊ မိနကဒါ၊ မိနကဒါ။

nruenang, kangkat kasadokang ring prajuru; sasampune kaparitatas tur wenten

ကာဠာဓိ၊ မိနကဒါ၊ မိနကဒါ၊ မိနကဒါ၊ မိနကဒါ။

lelugrahan prajuru, sang nruenang wewangunan wenang keni danda manut

ပဉ္စမပါဌာ၊ ကာဠာဓိ၊ မိနကဒါ၊ မိနကဒါ၊ မိနကဒါ၊ မိနကဒါ။

pararem, tur tembok inucap patut kagubar olih sang nruenang, sanistannya

ကာဠာဓိ၊ မိနကဒါ၊ မိနကဒါ၊ မိနကဒါ၊ မိနကဒါ။

mangda kakaryanang abangan.

ပဏ္ဍိတ

Palet 4

ဟိန္ဒူဝေဝလွန်

Indik Wewalungan

ပာမာမိ၇၀၀၁

Paos 49

၇၃၁) မဟာစွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁ ကမိ၇၀၀၁

(1) Sahanan warga desa sane miara wewalungan : bawi, banteng lan sakancan punika, ဗဟိ မဟာ စွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

mangda sayaga nitenin negul minakadi nglogor wewalungannya, mangda nenten

ဗဟိ မဟာ စွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

ngrusak karang utawi pabianan krama tiosan, bilih-bilih jantos ngranjing

ဗဟိ မဟာ စွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

ngletehin kahyangan

၇၃၂) ပာမာမိ၇၀၀၁ ကမိ၇၀၀၁ ကမိ၇၀၀၁ ကမိ၇၀၀၁ ကမိ၇၀၀၁

(2) Prade wenten wewalungan malumbar utawi ngeleh tur ngrusak karang utawi

ဗဟိ မဟာ စွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

pabianan krama tiosan, risampune kawara taler nenten wenten utsahan

မဟာ စွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

sang nruenang, yan wewalungan punika malih ngrusak karang utawi pabianan

ဗဟိ မဟာ စွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

krama tiosan, wewalungan punika kengin kataban, tur sang nruenang wenang

မဟာ စွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

katibakin danda ngwaliang panukun wit tetandurane sane karusak, saha naur

ပဏ္ဍိတမဟာစွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

panebas pepiaran tetabanan, manut panglokikan prajuru desa/banjar adat.

၇၃၃) ပာမာမိ၇၀၀၁ ကမိ၇၀၀၁ ကမိ၇၀၀၁ ကမိ၇၀၀၁ ကမိ၇၀၀၁

(3) Prade wenten wewalungan ngranjing jantos ngletehin genah suci, minakadi

ဗဟိ မဟာ စွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

kahyangan, pamrajan lan sakancan punika, risampune kaparitatas olih

ပဏ္ဍိတမဟာစွဲက ဘုရား မဟာ ဗျာ ပပေလွန်၇၀၀၁ ကမိ၇၀၀၁ ကမိ၇၀၀၁

prajuru, sang nruenang wewalungan inucap wenang keni dewa danda lan arta

danda, agung alitipun manut kecap sastra agama, sane kapikukuh antuk
umama.

pararem.

- (4) Krama desa patut nyerayanin wewalungan miwah sarwa prani, tan kapatutang
 mademang paksi, nuba ulam lan sakancan punika, pinaka sinalih tunggil
 utsahan krama desa ngardi butahita.
- (5) Sang mamurug kecape ring ajeng, wenang keni danda manut pararem.

ਪ੍ਰਤੀ ੧੭੧

Palet 5

ဟိန္ဒူလူ ၁၁

Indik Baya

မဟာမာရ် ၁၅၀၁

Paos 50

- (1) Bacakan baya luire : jiwabaya, artabaya, agnibaya, toyabaya, lindubaya,
lan sakancan punika sane ketahipun kawastanin pancabaya.
- (2) Sinalih tunggil krama sane manggihin pracihnna pastika wentene sahanan panca
baya, patut digelis nepak kulkul tengeran kapancabayan, tur digelis masadok
ring prajuru.
- (3) Prade desane kahanan jiwabaya, krama desane patut ngaturang upacara

ບຸນບາງຊາກ ບຸນຊົນສູງ ສາກບາກ ສະບັບຊຸກຸງ ງາມນິຸ ສຸບາງ ມີ
pamahayun desa manut kecap sastra agama sane kapikukuh olih krama, tur sang
ຖືຢູ່ ກິບເກມ ສາກຢູ່ ກິມິ ຕາບັດຂໍ້
ngwetuang jiwabaya, katur ring sang ngawawenang.

ບາບສິນຄ້າ

Paos 51

1471 ມີສາບິງ ທຸກຢູ່ ສາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ

(1) Sinalih tunggil krama sane manggihin prasihna pastika wentene artabaya
ສາບິງ ທຸກຢູ່ ກິມິ ຕາບັດຂໍ້ ບຸນບາກ ບຸນບາກ ບຸນບາກ ບຸນບາກ ບຸນບາກ
(kamalingan), patut digelis nepak kulkuul tengeran pamitulung manut paos 15
1 ທຸກຢູ່ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ

(3) utawi paos 16 (1); sang kamalingan patut digelis atur supeksa ring

ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ

prajuru; sang kacihaan ngamaling, katur ring sang ngawawenang, maweweh

ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ

malih patut keni dewa danda lan arta danda manut pararem, yan ipun ngamaling

ກາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ

barang druen desa sane sinanggeh suci.

1472 ງາບິງ ງາບິງ ງາບິງ ງາບິງ ງາບິງ ງາບິງ ງາບິງ ງາບິງ ງາບິງ ງາບິງ

(2) Soang-soang krama desa tan kapatutang mapailonan ring dusta; sang kacihaan
ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ

mapailonan ring dusta patut katibakin danda kadi dandaning maling, sane

ສາບິງ ທຸກຢູ່ ກິມິ ຕາບັດຂໍ້ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ

kasulurang manut pararem.

1473 ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່

(3) Indik ngrereh reramon minakadi daun kelapa, ron, miwah sane tiosan ring

ບາບສິນຄ້າ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ ບຸນບາກ

pabianan krama tiosan rikenjekkan suwung, kasulurang manut pararem.

1474 ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່ ທຸກຢູ່

(4) Indik ngranjingin pakubon utawi pakarangan krama tiosan rikala suwung.

ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ
mawastu raris sang madrue pakubon utawi pakarangan punika kaicalan.
ສາສຸນຸກິ ຂບສູງກິສຸວິ
kasulurang manut pararem.

- 191 ທີ່ຂີ້ສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ
(5) Indik ngranjingin pakubon utawi pakarangan krama tiosan rikala suwung
ກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ
riantukan wenten pisarat sane mabuat, minakadi mapangarah miwah kabuatan
ສາສຸນຸກິ ຂບສູງກິສຸວິ
sane lianan, kasulurang manut pararem.

ສບູຂບສູງກິສຸວິ

SAPTAMAS SARGAH

ວິສາກ ຂບສູງກິສຸວິ

WICARA LAN PAMIDANDA

ບາງກິສຸວິ

Palet 1

ທີ່ຂີ້ສູງກິສຸວິ

Indik Wicara

ບາງກິສຸວິ

Paos 52

127 ສາສຸນຸກິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ

- (1) Sane wenang maosin wicara ring wewengkon Desa Adat Galiukir, inggih punika
ບາງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ
prajuru desa adat maka miwah kerta desa.

128 ບາງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ

- (2) Prade sang mawicara tan cumpu ring pamutus kerta desa, kengin nunasang ring
ບາງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ

Majelis Desa Adat manut dudonan.

129 ສາສຸນຸກິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ ຂບສູງກິສຸວິ

- (3) Sahanan wicara sane mawit saking kacorahan sakaluire sane sinanggeh

Paos 53

- ឧបករណ៍ក្នុងតំបន់អាស៊ាន

- ka. Kasepekan;
 ka. Kasepekan;
 da. Kanorayang/Kawusanang makrama desa.
 131. Pamidanda sane katibakang patut masor singgih, manut kasisipan.
 141. Jinah utawi artabrana pamidanda, ngranjing dados druen desa/banjar adat.

ບາງບາງ 1691
 Paos 54

171. Krama sane langkungan ring tigang paruman nglantur nenten naur paturunan
 (1) miwah dedandan, wenang karampag.
 181. Tetibak pangrampagan, nganutin tatacara sakadi ring sor puniki :
 191. Kalaksanayang olih prajuru, kasarengin olih krama pinih akeh
 ha. tigang diri, maka saksi;
 ka. Sang ngrampag patut madarsana rikala ngambil barang utawi nyawenin
 na. tanem tuuh, sane ageng pangargannyane manut ring utang sang
 karampag;
 sa. Prajuru patut miteketang mangda barang-barang sane karampag punika
 ca. digelis katebus masengker awuku, tur ring rahinane kaping kutus pacang

ות

13

မၤဟံးသိၣ်တူၤ

[illegible]

(1) Prade sang pacang karampag mialangin pamargin pangrapagan inucap, mawastu
 Երբ քանի որ արժեքը մնացել է արդեն օգտագործված

sampun tan nganutin linging awig-awig, krama inucap wenang kasepekang.

[illegible]

(2) Yan krama inucap manggehi piwal yadiastun sajeroning makudang-kudang

paruman sampun kawehin patinget sakewanten manggeh piwal, tan wenten
 ប៉ាវ៉ាតិ ហិរុយាសិរាមេបតិ គ្រូប ហិរុសប្បុរាភាវិ/គប្បុរស ចតុប

pamargi tiös, sawawaning krama inucap kanorayang/kawusanang makrama
 ၇၁၈/၇၁၉၁၈၁၈၁၈

desa/banjar adat.

២២) បញ្ចូលកម្មវិធីប្រើប្រាស់ការងារស្រាវជ្រាវក្នុងការសិក្សា

(3) Pangrampagan inucap ring ajeng kabaos buntas, risampun sang keni
ပဉ္စမကဏ္ဍနိကာ :

pangrampagan punika :

២១ គូស្តីប្តីៗ ដឹកបង្ហូរទឹកចេញទៅក្រៅ/ក្រៅខ្នងទៅក្រៅក្រុង

ha. Nunas geng rena sinampura ring ajeng krama desa/banjar adat, riantukan
 បែបបទស្រុកសាមគ្គីសង្គមរាស្ត្រកម្ពុជា។

piwal ring pasubaya sane pecak sampun kararemin:

គ) តម្លៃបញ្ចូលនៃក្រុមហ៊ុនស្រុកស្រែចម្ការ ដោយយោងលើការប៉ាន់ស្មានតម្លៃបញ្ចូលនៃក្រុមហ៊ុនស្រុកស្រែចម្ការ

na. Naur pangargan panguwak pasubaya sadaweg pacang karampag, kadulurin

ບາດຊະກະມາຍາສິນ
antuk prayaasita

ຂະບວນສູນກະມາຍາ
ASTAMAS SARGAH
ກຸບຸກຸບຸບຸບຸບຸບຸບຸບຸບຸ
NGUWAH-UWUHIN AWIG-AWIG
ບາດຊະກະມາຍາ
Paos 56

- 1479 ກຸບຸກຸບຸບຸບຸບຸບຸບຸບຸບຸ ຂະບວນສູນກະມາຍາ ບາດຊະກະມາຍາ
(1) Nguwah-uwuhin awig-awig desa adat puniki, wantah kengin kalaksanayang
ບາດຊະກະມາຍາ ບາດຊະກະມາຍາ
antuk paruman krama desa.
- 1480 ບາດຊະກະມາຍາ ກຸບຸກຸບຸບຸບຸບຸບຸບຸບຸບຸ ຂະບວນສູນກະມາຍາ ບາດຊະກະມາຍາ
(2) Pakarsane nguwah-uwuhin punika, mangda mawit saking pakarsan krama desa,
ບາດຊະກະມາຍາ ບາດຊະກະມາຍາ ບາດຊະກະມາຍາ ບາດຊະກະມາຍາ
yadiastun kamedalang oleh sinalih tunggil prajuru, utawi sinarengan.

ບາດຊະກະມາຍາ
Paos 57

- 1481 ບາດຊະກະມາຍາ ບາດຊະກະມາຍາ ບາດຊະກະມາຍາ ບາດຊະກະມາຍາ
(1) Sakaluring indik sane sampun wenten sadereng awig-awig puniki kasurat,
ບາດຊະກະມາຍາ ບາດຊະກະມາຍາ ບາດຊະກະມາຍາ
mangda kanutang ring sadaging awig-awig puniki.
- 1482 ບາດຊະກະມາຍາ ບາດຊະກະມາຍາ ບາດຊະກະມາຍາ ບາດຊະກະມາຍາ
(2) Sakaluring sane durung kasurat sajeroning awig-awig puniki, menawi kangkat
ບາດຊະກະມາຍາ ບາດຊະກະມາຍາ ບາດຊະກະມາຍາ ບາດຊະກະມາຍາ
kanggen mitegepin awig-awig puniki, pacang kasurat jeroning pararem.
- 1483 ບາດຊະກະມາຍາ ບາດຊະກະມາຍາ ບາດຊະກະມາຍາ ບາດຊະກະມາຍາ
(3) Sahanan pararem/pasuara ring soang-soang banjar adat, nenten
ບາດຊະກະມາຍາ ບາດຊະກະມາຍາ ບາດຊະກະມາຍາ ບາດຊະກະມາຍາ
kadadosang nungkasin awig-awig, pararem/pasuara desa adat.

- ၁၃၁ ပကပုဗျိ/ပမ္ပကၢမာဝဲကမာဝဲကမာဝဲ အမာဝဲ/ပမ္ပကၢမာဝဲကမာဝဲကမာဝဲ
(4) Pararem/pasuara soang-soang banjar adat, patut kawikanin oleh Bendesa
အမာဝဲ။
Adat.

နာမမ္ပကၢမာဝဲ
NAWAMAS SARGAH
မာမ္ပကၢမာဝဲ
SAMAPTA
ပကမ္ပကၢမာဝဲ
Paos 58

- ၁၃၁ အမိကမိကမ္ပကၢမာဝဲကမာဝဲကမာဝဲကမာဝဲ အမာဝဲ/ပမ္ပကၢမာဝဲကမာဝဲကမာဝဲ
(1) Awig-awig puniki kawastanin Awig-awig Desa Adat Galiukir.
၁၃၁ အမိကမိကမ္ပကၢမာဝဲကမာဝဲကမာဝဲကမာဝဲ အမာဝဲ/ပမ္ပကၢမာဝဲကမာဝဲကမာဝဲ
(2) Awig-awig puniki kamargiang ngawit saking kingkupin utawi kararemin.

ပကမ္ပကၢမာဝဲ
Paos 59

- ၁၃၁ အမိကမိကမ္ပကၢမာဝဲကမာဝဲကမာဝဲကမာဝဲ အမာဝဲ/ပမ္ပကၢမာဝဲကမာဝဲကမာဝဲ
(1) Awig-awig puniki kararemin duk rahina Redite, Umanis, Wuku Menail,
ပုဗ္ဗဗဟိ တၢ်တၢ် အမာဝဲ/ပမ္ပကၢမာဝဲကမာဝဲကမာဝဲကမာဝဲ အမာဝဲ/ပမ္ပကၢမာဝဲကမာဝဲကမာဝဲ
Purnamaning Sasih Kapat, Saka Warsa 1941, Tanggal 13 Oktober
၁၃၁ အမိကမိကမ္ပကၢမာဝဲကမာဝဲကမာဝဲကမာဝဲ အမာဝဲ/ပမ္ပကၢမာဝဲကမာဝဲကမာဝဲ
(2) Awig-awig puniki kalinggatanganin oleh Bendesa Adat miwah sang ngawawenan
မာမ္ပကၢမာဝဲကမာဝဲကမာဝဲကမာဝဲကမာဝဲ အမာဝဲ/ပမ္ပကၢမာဝဲကမာဝဲကမာဝဲကမာဝဲ
manut kawenangannya soang-soang, tur kapikukuh antuk Murdaning
ပမ္ပကၢမာဝဲကမာဝဲကမာဝဲကမာဝဲကမာဝဲ အမာဝဲ/ပမ္ပကၢမာဝဲကမာဝဲကမာဝဲကမာဝဲ
Pamikukuh : Bupati Tabanan.
၁၃၁ လွဲ ပက မာမ္ပကၢမာဝဲကမာဝဲကမာဝဲကမာဝဲ
(3) Luir para manggala sane nglinggatanganin :

ဟာ. Kapratama : ပြက္ခဒါန်အသစ်
ha. Kapratama : prajuru desa adat :

ကျေးရွာအသစ်လွင်
Bendesa Adat Galiukir,
I Made Sulantra

က. ကပိ. ကလိ. : ပြက္ခဒါန်အသစ်
na. Kaping kalih : prajuru desa dinas maka saksi :

ပိ. က. ကလိ. : ပြက္ခဒါန်အသစ်
Perbekel Desa Kebon Padangan,
I Made Arif Hartawan

သ. က. ကလိ. : ပြက္ခဒါန်အသစ်
ca. Kaping tiga : kawikanin oleh :

၁. က. ကလိ. : ပြက္ခဒါန်အသစ်
1. Ketua Mualis Desa Adat Kecamatan Pupuan,
I Wayan Nesa Wiswanda

၁။ ဆရာတော်
2. Camat Pupuan,

၁။ နာမည်ပေးရန်
I P A Hendra Manik M. AP

၁။ နာမည်ပေးရန် : ကပိကုကု ဂရု
ra. Kaping pat : kapikukuh olib

၁။ နာမည်ပေးရန် : ကပိကုကု ဂရု
1. Ketua Majelis Desa Adat Kabupaten Tabanan,

၁။ နာမည်ပေးရန် : ကပိကုကု ဂရု
Drs. I Wayan Tontra, MM

၁။ နာမည်ပေးရန် : ကပိကုကု ဂရု
2. Ketua Parisada Hindu Dharma Indonesia Kabupaten Tabanan,

၁။ နာမည်ပေးရန် : ကပိကုကု ဂရု
Drs. I Wayan Tontra, MM

၁။ နာမည်ပေးရန် : ကပိကုကု ဂရု
3. Kepala Kantor Kementerian Agama Kabupaten Tabanan,

၁။ နာမည်ပေးရန် : ကပိကုကု ဂရု
Ida Bagus Putu Arsana, SE, S.Ag, M.Si

10001

ឧបនាយករដ្ឋមន្ត្រី
MURDANING PAMIKUKUH

ឧបទ្វីបបាតាបាតា



NI PUTU EKA WIRYASTUTI, S.Sos

ប្រឹក្សាឧបនាយករដ្ឋមន្ត្រី
Mengetahui dan telah dicatatkan :

ចេញនៅ
Tanggal
១៣ កើត ១២ ឧសភា
Reg. Nomor

: 24 Pebruari 2020
: 189 / 037 / DISKUD

ឧបនាយករដ្ឋមន្ត្រី
Kepala Dinas Kebudayaan Kabupaten Tabanan,



ឧបនាយករដ្ឋមន្ត្រី
Drs. I Gusti Ngurah Supanji, M.Si

LEPHIAN I

TETINASAN NYASA LAN SESANTI DESA ADAT GALIUKIR

၁၈၇၁ မိက်ကွေ့လိယာဗတ်ကံမိ၊

(1) Sibeh Buci Lima, mateses :

ဟ၊ ဂုဏ် အသေအသွင်လိယာဗတ်ကံမိ မိက်ကွေ့လိယာဗတ်ကံမိ

ha. Desa Adat Galiukir mapikukuh antuk Pancasila, Dasar miwah
Darsanan Jagat Republik Indonesia.

က၊ မိက်ကံမိ ကွေ့လိယာဗတ်ကံမိ ဂုဏ် အသေအသွင်လိယာဗတ်ကံမိ
na. Sajeroning nyungkemin Agama Hindu, krama Desa Adat Galiukir,
ဗတ်ကံမိ မိက်ကွေ့လိယာဗတ်ကံမိ
mapikukuh antuk Panca Sradha.

၁၈၇၂ မိက်ကံမိ ပဉ္စ အသေအသွင်

(2) Swastika jeroning Padma Asta Dala :

ဟ၊ မိက်ကံမိ ဗတ်ကံမိ : ဂုဏ် အသေအသွင်လိယာဗတ်ကံမိ ကွေ့လိယာဗတ်ကံမိ
ha. Swastika, mateses : krama Desa Adat Galiukir, nyungkemin miwah
ကိဉ်ကံမိ မိက်ကံမိ
nginggilang Agama Hindu.

က၊ ပဉ္စ အသေအသွင် ဗတ်ကံမိ : ဂုဏ် အသေအသွင်လိယာဗတ်ကံမိ မိက်ကံမိ
na. Padma Asta Dala, mateses : krama Desa Adat Galiukir, misinggihang
အသေအသွင် မိက်ကံမိ မိက်ကံမိ : အသေအသွင်လိယာဗတ်ကံမိ မိက်ကံမိ

Asta Aiswaryan Ida Sang Hyang Widi : Anima, Laghima, Mahima, Prapti,
ပုဏ်ကံမိ မိက်ကံမိ မိက်ကံမိ မိက်ကံမိ မိက်ကံမိ

Prakamya, Isitwa, Wasitwa, miwah Yatrakamawasayitwa.

မိက်ကံမိ မိက်ကံမိ မိက်ကံမိ မိက်ကံမိ မိက်ကံမိ

Tios ring punika, sajeroning ngupadi patitis Desa Adat Galiukir,

ပုဏ်ကံမိ မိက်ကံမိ မိက်ကံမိ မိက်ကံမိ မိက်ကံမိ

prajuru Desa Adat Galiukir, mapagamel antuk Asta Brata : Indra Brata,

မိက်ကံမိ မိက်ကံမိ မိက်ကံမိ မိက်ကံမိ မိက်ကံမိ

Surya Brata, Candra Brata, Yama Brata, Bayu Brata, Kuwera Brata,

(3) Gunung utawi linggacala, matega : Gunung

Siwa, punika ngawinang gunung rauhing alasipun patut suciang, tur alase
tan dados kalasak sakama.

(4) Padi lan Kapas, mates : sajeroning ngupadi jagadita sane matiti pangancan
antuk Darma, Arta, Kama, krama Desa Adat Galiukir, tan mari nglimbakang boga
miwah upaboga minangka...

(5) Candi Bentar, matesges : tata krama sane patut kajejerang olih krama Desa
Adat Galiukir, sajeroning mikolihang : Sukerta Tata Pakraman, Sukerta Tata
Agama mek...

(6) Undas mata

(7) Rante kutus balung sambung...

kawangun antuk kutus banjar adat.

(8) Sesanti : Jagadhita Ananta Winangun, matesges : Desa Adat Galiukir tan
 ບຸບູຊາທຸກໆປະເພດ ກ່ຽວກັບ ພຣິນຊີປິນຕິສ ຫຼື ນິຍົມ ເອີ້ນວ່າ ມາຟາລາ ຫຼື ມາຟາລາ
 rered mautsaha nyujur patitis, inggih punika karahayuan lan kasukertan krama
 ງານຄຳ ແຂກເອົາມາໃຫ້ແກ່ພໍ່

73

LEPIHAN III

ប្រជុំនាយក បញ្ជាក់នូវចំណុចច្បាប់ ធម្មនុញ្ញជាតិ

PRAWARTAKA PANYURATAN AWIG-AWIG DESA ADAT GALIUKIR

ហា ប៊ុនសុគតិ

ha. Pamucuk

គា បាតាជូ

na. Patajuh

សា បញ្ជាក់នាយក

ca. Panyarikan

រា វិដង ប៉ារហ្យង់

ra. Widang Parhyangan

៖ ហិ មាណ សុលត្រា

: I Made Sulantra.

៖ ហិ បុត្រ វិរ្យយាសា

: I Putu Swirtayasa.

៖ ហិ កុង សុគតា

: I Gung Sukarata.

៖

១៣១ ហិ គីតុត ប៊ុន

1. I Ketut Buana.

១៣២ ហិ ណុយម៉ាន វិស្ត្រា

2. I Nyoman Wiastra.

១៣៣ ហិ គីតុត ឌុនីយ៉ា

3. I Ketut Duniarta.

១៣៤ ហិ បុត្រ វ៉ារដាណា

4. I Putu Wardana.

៖

គា វិដង បាវ៉ុង

ka. Widang Pawongan

១៣៥ ហិ មាណ សង្កិ យាឌ្យា

1. I Made Sandi Yadnya.

១៣៦ ហិ មាណ គូលីយ៉ា

2. I Made Juliarsa.

១៣៧ ហិ មាណ ឌីមាឌា

3. I Made Darma Yasa.

១៣៨ ហិ បា កាឌុសិ កាឌុសិ វ៉ាត្រា

4. Ida Bagus Kade Swatnya.

သၢ် ပိၤဆဲး ပၤကွၢ်ပၤမၤကါ
da. Widang Palemahan

- | | |
|------|-----------------------|
| ၁၈၈၁ | ဟိ ကုၤနွံၤနီၤဟံၤ ဟိၤ |
| 1. | I Gusti Ketut Saka. |
| ၁၈၈၁ | ဟိ ပုၤဟံၤ မွဲၤကၤ |
| 2. | I Putu Swarnata. |
| ၁၈၈၁ | ဟိ ဟံၤမၤ မဲၤမၤ ဟိၤဂီၤ |
| 3. | I Made Darma Giri. |
| ၁၈၈၁ | ဟိ ပုၤဟံၤ မွဲၤကၤ |
| 4. | I Putu Wijana. |